ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ (ಕರ್ನಾಟಕ)

20.05.2025ರಂದು ನಡೆದ 169ನೇ ಎಸ್‌ಎಲ್‌ಬಿಸಿ ಸಭೆಯ ನಡಾವಳಿಗಳು

ಸ್ಥಳ

ಕೊಠಡಿ ಸಂಖ್ಯೆ 313, ವಿಧಾನಸೌಧ, ಬೆಂಗಳೂರು

(ಹೈಬ್ರಿಡ್ ವಿಧಾನದ ಮೂಲಕ)

ಸಂಚಾಲಕರು

ಪ್ರಧಾನ ಕಚೇರಿ: ಅನೆಕ್ಸ್, ಗಾಂಧಿ ನಗರ, ಬೆಂಗಳೂರು.

ಕೆನರಾ ಬ್ಯಾಂಕ್ केनरा बैंक Canara Bank

ಸಿಂಡಿಕೇಟ್ सिंडिकेट Syndicate

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

2025 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ 20.05.2025ರಂದು ನಡೆದ 169ನೇ ಎಸ್ಎಲ್‌ಬಿಸಿ ಸಭೆ ಮತ್ತು ಬ್ಯಾಂಕಿಂಗ್ ಅಂಕಿಅಂಶಗಳ ನಡಾವಳಿಗಳು

ಕರ್ನಾಟಕ ರಾಜ್ಯದ 169ನೇ ಎಸ್ಎಲ್‌ಬಿಸಿ ತ್ರೈಮಾಸಿಕ ಸಭೆಯು 20.05.2025ರಂದು ಬೆಳಗ್ಗೆ 11 ಗಂಟೆಗೆ ಬೆಂಗಳೂರಿನ ವಿಧಾನಸೌಧದ ಕೊಠಡಿ ಸಂಖ್ಯೆ 334ರಲ್ಲಿ ಶ್ರೀಮತಿ ಉಮಾ ಮಹಾದೇವನ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತೆ(ಎಸಿಎಸ್ & ಡಿಸಿ), ಕರ್ನಾಟಕ ಸರ್ಕಾರ, ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

1. ಶ್ರೀ ಎಸ್ ಕೆ ಮಜುಂದಾರ್, ಕಾರ್ಯನಿರ್ವಾಹಕ ನಿರ್ದೇಶಕರು, ಕೆನರಾ ಬ್ಯಾಂಕ್

2. ಶ್ರೀಮತಿ ಸೋನಾಲಿ ಸೇನ್ ಗುಪ್ತಾ, ಪ್ರಾದೇಶಿಕ ನಿರ್ದೇಶಕಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ

3. ಡಾ. ವಿಶಾಲ್ ಆರ್, ಸರ್ಕಾರದ ಕಾರ್ಯದರ್ಶಿ, ಹಣಕಾಸು ಇಲಾಖೆ(ವಿತ್ತೀಯ ಸುಧಾರಣೆಗಳು), ಕರ್ನಾಟಕ ಸರ್ಕಾರ.

4. ಶ್ರೀಮತಿ ಶ್ರೀವಿದ್ಯಾ ಪಿ ಮಿಷನ್ ನಿರ್ದೇಶಕರು, ಕರ್ನಾಟಕ ಸರ್ಕಾರ.

5. ಡಾ. ಸುರೇಂದ್ರಬಾಬು, ಮುಖ್ಯ ಜನರಲ್ ಮ್ಯಾನೇಜರ್, ನಬಾರ್ಡ್,

6. ಶ್ರೀ ವಿ. ಹರಿಪ್ರಸಾದ್, ಉಪ ಜನರಲ್ ಮ್ಯಾನೇಜರ್, ಭಾರತೀಯ ರಿಸರ್ವ್ ಬ್ಯಾಂಕ್

7. ಶ್ರೀ ಭಾಸ್ಕರ ಚಕ್ರವರ್ತಿ ಎಂ. ಜನರಲ್ ಮ್ಯಾನೇಜರ್ ಮತ್ತು ಸಂಚಾಲಕರು ಎಸ್ಎಲ್‌ಬಿಸಿ ಕರ್ನಾಟಕ

ಮತ್ತು ಇತರೆ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಆಯುಕ್ತರು ಮತ್ತು ಸರ್ಕಾರಿ ಇಲಾಖೆಗಳು, ನಿಗಮಗಳ ನಿರ್ದೇಶಕರು, ಮತ್ತು ಆರ್‌ಬಿಐ, ನಬಾರ್ಡ್ ಮತ್ತು ವಿವಿಧ ಬ್ಯಾಂಕುಗಳ ಹಿರಿಯ ಕಾರ್ಯನಿರ್ವಾಹಕ ಅಧಿಕಾರಿಗಳು ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.

ಎಸ್ಎಲ್‌ಬಿಸಿ ಕರ್ನಾಟಕದ ಸಂಚಾಲಕರಾದ ಶ್ರೀ ಭಾಸ್ಕರ ಚಕ್ರವರ್ತಿ ಎಂ ಅವರು ಕರ್ನಾಟಕ ಸರ್ಕಾರದ ಎಸಿಎಸ್ & ಡಿಸಿ ಶ್ರೀಮತಿ ಉಮಾ ಮಹಾದೇವನ್, ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಎಸ್ ಕೆ ಮಜುಂದಾರ್, ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಸೊನಾಲಿ ಸೆನ್ ಗುಪ್ತಾ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ (ಹಣಕಾಸು ಸುಧಾರಣೆಗಳು)ಯ ಕಾರ್ಯದರ್ಶಿ ಡಾ. ವಿಶಾಲ್ ಆರ್, ನಬಾರ್ಡ್ ಮುಖ್ಯ ಮಹಾಪ್ರಬಂಧಕ ಡಾ. ಸುರೇಂದ್ರ ಬಾಬು, ಆರ್‌ಬಿಐ ಉಪ ಮಹಾಪ್ರಬಂಧಕ ಶ್ರೀ ಹರಿ ಪ್ರಸಾದ್ ಅವರನ್ನು ಸ್ವಾಗತಿಸಿದರು.

169ನೇ ಎಸ್ಎಲ್‌ಬಿಸಿ ಸಭೆಯು 2025-26ನೇ ಸಾಲಿನ ವಾರ್ಷಿಕ ಸಾಲ ಯೋಜನೆ(ಎಸಿಪಿ)ಯ ಔಪಚಾರಿಕ ಅನಾವರಣದೊಂದಿಗೆ ಆರಂಭವಾಯಿತು. ಕರ್ನಾಟಕ ಸರ್ಕಾರದ ಎಸಿಎಸ್&ಡಿಸಿ ಶ್ರೀಮತಿ ಉಮಾ ಮಹಾದೇವನ್ ಅವರ ನೇತೃತ್ವದಲ್ಲಿ ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

ನಿರ್ದೇಶಕಿ ಶ್ರೀಮತಿ ಎಸ್ ಕೆ ಮಜುಂದಾರ್, ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಶ್ರೀಮತಿ ಸೊನಾಲಿ ಸೆನ್ ಗುಪ್ತಾ, ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ(ಹಣಕಾಸು ಸುಧಾರಣೆಗಳು)ಯ ಕಾರ್ಯದರ್ಶಿ ಡಾ. ವಿಶಾಲ್ ಆರ್ ಮತ್ತು ನಬಾರ್ಡ್ ಮುಖ್ಯ ಜನರಲ್ ಮ್ಯಾನೇಜರ್ ಡಾ. ಸುರೇಂದ್ರ ಬಾಬು ಅವರ ಸಮ್ಮುಖದಲ್ಲಿ 2025-26ನೇ ಸಾಲಿನ ಎಸಿಪಿಗೆ ಚಾಲನೆ ನೀಡಲಾಯಿತು.

2025-26ನೇ ಸಾಲಿನ ವಾರ್ಷಿಕ ಸಾಲ ಯೋಜನೆ(ಎಸಿಪಿ) ವಿತರಣೆ ಅಡಿ, ಒಟ್ಟು ಸಾಲ ಯೋಜನೆಯ ಗಾತ್ರ 11,88,986 ಕೋಟಿ ರೂ. ನಿಗದಿಪಡಿಸಲಾಗಿದ್ದು, ಅದರಲ್ಲಿ ಈ ಕೆಳಗಿನವು ಸೇರಿವೆ.

(**ಮೊತ್ತ ಕೋಟಿ ರೂ. ಗಳಲ್ಲಿ**)

ಸರಣಿ ಸಂಖ್ಯೆ	**ವಲಯ**	**ಸಾಲ ಗಾತ್ರ**	**ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಹೆಚ್ಚಳ**
1	**ಆದ್ಯತಾ ವಲಯ**	438016	15.80 %
2	**ಕೃಷಿ ವಲಯ**	222204	10.59 %
3	**ಬೆಳೆ ಉತ್ಪಾದನೆ**	140108	10.59 %
4	**ಎಂಎಸ್ಎಂಇ ಸಾಲ**	190891	18.94 %
5	**ಶಿಕ್ಷಣ ಸಾಲ**	2222	40.37 %
6	**ವಸತಿ ಸಾಲಗಳು**	11678	99.35 %
7	**ಇತರೆ ವಲಯಗಳು**	11022	18.13 %

2025-26ನೇ ಸಾಲಿನ ವಾರ್ಷಿಕ ಸಾಲ ಯೋಜನೆ(ಎಸಿಪಿ)ಯಡಿ ವಿತರಣೆಗೆ ಹಣಕಾಸು ಗಾತ್ರ ನಿಗದಿ ಮಾಡಲು ಎಸ್ಎಲ್‌ಬಿಸಿ, ಆರ್‌ಬಿಐ, ನಬಾರ್ಡ್ ಮತ್ತು ಇತರೆ ಎಲ್ಲಾ ಹಣಕಾಸು ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸಿದ ಸಕಲ ಪ್ರಯತ್ನಗಳನ್ನು ಶ್ರೀಮತಿ ಉಮಾ ಮಹಾದೇವನ್ ಶ್ಲಾಘಿಸಿದರು. ಸಾಲ ಗುರಿಗಳನ್ನು ಸಾಧಿಸಲು ಮತ್ತು ಕರ್ನಾಟಕದಾದ್ಯಂತ ಸಮಗ್ರ ಮತ್ತು ಸಮಾನ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಅಧ್ಯಕ್ಷರು ಎಲ್ಲಾ ಪಾಲುದಾರರನ್ನು ಪ್ರೋತ್ಸಾಹಿಸಿದರು.

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

ಕೆನರಾ ಬ್ಯಾಂಕ್ ಕಾರ್ಯನಿರ್ವಾಹಕ ನಿರ್ದೇಶಕರಾದ ಎಸ್. ಕೆ. ಮಜುಂದಾರ್ ಅವರು ಬ್ಯಾಂಕುಗಳು ಮತ್ತು ಇಲಾಖೆ ಅಧಿಕಾರಿಗಳನ್ನು ಸ್ವಾಗತಿಸಿ, ಮಾತನಾಡಿದರು. ಭಾಷಣದ ಮುಖ್ಯಾಂಶಗಳು ಇಂತಿವೆ.

1. ವಾರ್ಷಿಕ ಸಾಲ ಯೋಜನೆ(ಎಸಿಪಿ)ಯ ಕಾರ್ಯಕ್ಷಮತೆ (31.03.2025ರ ವರೆಗೆ):

* **ಒಟ್ಟು ಸಾಲ ಸಾಧನೆ:** 10.83 ಲಕ್ಷ ಕೋಟಿ ರೂ.(ಗುರಿಯ 102%)

* **ಕೃಷಿ ಸಾಲಗಳು:** ಗುರಿಯ 105%

* **ಎಂಎಸ್‌ಎಂಇ ಸಾಲಗಳು:** ಗುರಿಯ 92%

* **ಆದ್ಯತಾ ವಲಯದ ಮುಂಗಡಗಳು:** ಗುರಿಯ 97%

* **ಆದ್ಯತೆಯೇತರ ವಲಯ:** ಗುರಿಯ 104%

2. ಪ್ರಮುಖ ಉಪಕ್ರಮಗಳು:

• **ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ(ಪಿಎಂಜೆಜೆಬಿವೈ) & ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ(ಪಿಎಂಎಸ್‌ಬಿವೈ)ಯ ಉತ್ತೇಜನಕ್ಕೆ ಒತ್ತು(ಮೆಗಾ ಲಾಗಿನ್ ದಿನಗಳು):** ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆರಂಭಿಸಲಾಗಿದೆ; ಪ್ರಸ್ತುತ ಕಾರ್ಯಕ್ಷಮತೆ ನಿರೀಕ್ಷೆಗಿಂತ ಕಡಿಮೆ ಇದೆ; 100% ಗುರಿ ತಲುಪಲು ಕೇಂದ್ರೀಕೃತ ಕ್ರಮಕ್ಕಾಗಿ ಸೂಚನೆ.

• **ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್ ಎಲ್‌ಎಂ) ಬೆಂಬಲ: ಪಿಎಂಜೆಜೆಬಿವೈ** ಮತ್ತು **ಪಿಎಂಎಸ್‌ಬಿವೈ** ಅಡಿ 100% ಸ್ವಸಹಾಯ ಗುಂಪು(ಎಸ್‌ಎಚ್‌ಜಿ)ಗಳ ಸದಸ್ಯರ ನೋಂದಣಿ ಉತ್ತೇಜಿಸಲು ಬಡ್ಡಿರಹಿತ 500 ಸಾಲಗಳು, ಹೊಸ ನೋಂದಣಿ ಮತ್ತು ನವೀಕರಣ ಎರಡಕ್ಕೂ.

• **"ಒಂದು ಗ್ರಾಮ ಪಂಚಾಯಿತಿ - ಒಂದು ಬಿಸಿ ಸಖಿ" ಅಭಿಯಾನ:** 2025 ಸೆಪ್ಟೆಂಬರ್ 30ರೊಳಗೆ 5,000 ವ್ಯವಹಾರ ಪ್ರತಿನಿಧಿ(ಬಿಸಿ) ಸಖಿಗಳನ್ನು ನಿಯೋಜಿಸಲಾಗುವುದು; ಕರ್ನಾಟಕ ಸರ್ಕಾರದಿಂದ ಒದಗಿಸಲಾದ ಮೂಲಸೌಕರ್ಯ ಬೆಂಬಲ.

• **ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಪರಿಪೂರ್ಣತೆ ಅಭಿಯಾನ:** 96% ಸಾಧಿಸಲಾಗಿದೆ; 2025 ಸೆಪ್ಟೆಂಬರ್ ವೇಳೆಗೆ 100% ಗುರಿ ತಲುಪಲು ಅಭಿಯಾನ ಮುಂದುವರಿಸಲಾಗುವುದು.

• **ಸರ್ಕಾರಿ ಪ್ರಾಯೋಜಿತ ಯೋಜನೆಗಳ ಸಕಾಲಿಕ ವಿಲೇವಾರಿ:** ವಾರದ ಪರಾಮರ್ಶೆಗೆ ಉದ್ದೇಶಿಸಲಾಗಿದೆ; 15 ದಿನಗಳಲ್ಲಿ ವಿಲೇವಾರಿ ಗುರಿ(ಸ್ವಸಹಾಯ ಗುಂಪುಗಳಿಗೆ 7 ದಿನಗಳು).

3. ಯೋಜನೆಯ ಕಾರ್ಯಕ್ಷಮತೆ ಮತ್ತು ಶ್ರೇಯಾಂಕಗಳು:

• ಕರ್ನಾಟಕದ ಉನ್ನತ ರಾಷ್ಟ್ರೀಯ ಶ್ರೇಯಾಂಕಗಳು:

ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಅಗ್ರ ಸ್ಥಾನ

ಮುದ್ರಾ ಮತ್ತು ಪಿಎಂಸ್ವನಿಧಿಯಲ್ಲಿ 4ನೇ ಸ್ಥಾನ

ಎಐಎಫ್‌ನಲ್ಲಿ 5ನೇ ಸ್ಥಾನ

ಪಿಎಂಎಫ್‌ಎಂಇಯಲ್ಲಿ 7ನೇ ಸ್ಥಾನ

ಎಪಿವೈ ವ್ಯಾಪ್ತಿ: ಹಣಕಾಸು ವರ್ಷ 24-25ರ ಗುರಿಯ 81% ಸಾಧಿಸಲಾಗಿದೆ; 100% ಕಡೆಗೆ ಮುನ್ನಡೆಯಬೇಕಿದೆ.

4. ಕಾಳಜಿ ವಹಿಸಬೇಕಾದ ಕ್ಷೇತ್ರಗಳು:

• **ದತ್ತಾಂಶ ಸಲ್ಲಿಕೆ ವಿಳಂಬ:** ಆರ್‌ಬಿಐ/ಡಿಎಫ್‌ಎಸ್(ಹಣಕಾಸು ಸೇವೆಗಳ ಇಲಾಖೆ)ಗೆ ವರದಿ ಮಾಡುವುದರ ಮೇಲೆ ಪರಿಣಾಮ ಬೀರುತ್ತದೆ.

• **ನಿಖರವಾದ ದತ್ತಾಂಶ ನಮೂದು ಅಗತ್ಯ:** ಸಲ್ಲಿಕೆಗೆ ಮೊದಲು ದತ್ತಾಂಶ ಪರಿಶೀಲಿಸಲು ಒತ್ತು ನೀಡಬೇಕು.

• **ಸಾಮಾಜಿಕ ಭದ್ರತಾ ಯೋಜನೆಗಳ ಅಡಿ(ಪಿಎಂಜೆಜೆಬಿವೈ-27%, ಪಿಎಂಎಸ್‌ಬಿವೈ-49%) ಸೂಕ್ತ(ಸಮರ್ಪಕ)ವಲ್ಲದ ವ್ಯಾಪ್ತಿ:** ಉದ್ದೇಶಿತ ಗುಂಪುಗಳಿಗೆ(ಉದಾಹರಣೆಗೆ ಸ್ವಸಹಾಯ ಗುಂಪುಗಳ ಸದಸ್ಯರು, ಆಶಾ ಕಾರ್ಯಕರ್ತರು, ಮನ್ರೇಗಾ ಕಾರ್ಯಕರ್ತರು ಇತ್ಯಾದಿ) ಸಾಕಷ್ಟು ಸಂಪರ್ಕ ಸುಧಾರಿಸುವಂತೆ ಬ್ಯಾಂಕುಗಳನ್ನು ಒತ್ತಾಯಿಸಲಾಗಿದೆ.

ಕರ್ನಾಟಕದಲ್ಲಿ ಬ್ಯಾಂಕಿಂಗ್ ಉಪಕ್ರಮಗಳ ನಿರಂತರ ಯಶಸ್ಸನ್ನು ಖಚಿತಪಡಿಸಲು ಎಲ್ಲಾ ಪಾಲುದಾರರು ಸಕ್ರಿಯವಾಗಿ ಭಾಗವಹಿಸಬೇಕು, ಸಹಯೋಗ ಸ್ಥಾಪಿಸಬೇಕು ಎಂಬ ಸಲಹೆಯೊಂದಿಗೆ ಭಾಷಣ ಮುಕ್ತಾಯವಾಯಿತು.

ಎಸ್‌ಎಲ್‌ಬಿಸಿ ಅಧ್ಯಕ್ಷೆ, ಶ್ರೀಮತಿ ಉಮಾ ಮಹಾದೇವನ್ ಅವರ ಭಾಷಣದ ಮುಖ್ಯಾಂಶಗಳು:

ಈ ಮುಖಾಮುಖಿ ಎಸ್‌ಎಲ್‌ಬಿಸಿ ಸಭೆಯು ಕರ್ನಾಟಕದಲ್ಲಿ ಸಂಘಟಿತ ಯೋಜನೆ ಮತ್ತು ಸಂವಾದದ ಐತಿಹಾಸಿಕ ಬೇರುಗಳಿಗೆ ಮರಳಿರುವುದನ್ನು ಸೂಚಿಸುತ್ತಿದೆ. ವಾರ್ಷಿಕ ಸಾಲ ಯೋಜನೆಯನ್ನು ಪ್ರಮುಖ ಗಮನವಾಗಿ ಇಟ್ಟುಕೊಂಡು ಗ್ರಾಮೀಣ ಸಾಲ, ಆರ್ಥಿಕ ಸೇರ್ಪಡೆ ಮತ್ತು ವಲಯ ಕಾರ್ಯಕ್ಷಮತೆಯನ್ನು ಪುನರುಜ್ಜೀವನಗೊಳಿಸುವ ನಿರ್ಣಾಯಕ ಸಮಯದಲ್ಲಿ ಈ ಸಭೆ ಜರುಗುತ್ತಿದೆ ಎಂದರು.

- **ಕೃಷಿ ಸಾಲ ಮತ್ತು ಗ್ರಾಮೀಣ ಆರ್ಥಿಕತೆ:**

ಒಟ್ಟಾರೆ ಠೇವಣಿ ಬೆಳವಣಿಗೆ ಆರೋಗ್ಯಕರವಾಗಿದ್ದರೂ, ಕೃಷಿ ಮತ್ತು ಸಂಬಂಧಿತ ವಲಯದ ಸಾಲದ ಬೆಳವಣಿಗೆ ಹಿಂದುಳಿದಿದೆ. ರಾಜಸ್ಥಾನದ ನಂತರ 2ನೇ ಅತಿದೊಡ್ಡ ಅರೆ-ಶುಷ್ಕ ಪ್ರದೇಶ ಹೊಂದಿರುವ

ಕರ್ನಾಟಕಕ್ಕೆ ಗ್ರಾಮೀಣ ಹಣಕಾಸು ಅಥವಾ ಸಾಲ ನೀಡಿಕೆಗೆ ತುರ್ತು ಗಮನ ನೀಡಬೇಕು. ಕೆಲವು ದೊಡ್ಡ ಬ್ಯಾಂಕುಗಳು ಆದ್ಯತಾ ವಲಯಕ್ಕೆ ಸಾಲ ನೀಡಿಕೆಯಲ್ಲಿ ಕಡ್ಡಾಯ ಮಾನದಂಡಗಳಿಗಿಂತ ಕುಸಿತದ ಮಟ್ಟದಲ್ಲಿರುವುದು ಕಳವಳಕಾರಿ ವಿಷಯವಾಗಿದೆ.

- **ಸರ್ಕಾರಿ ಯೋಜನೆಗಳ ಕಾರ್ಯಕ್ಷಮತೆ:**

ಕರ್ನಾಟಕವು ಪ್ರಧಾನ ಮಂತ್ರಿ ಉದ್ಯೋಗ ಸೃಜನೆ ಕಾರ್ಯಕ್ರಮ(ಪಿಎಂಇಜಿಪಿ) ಅನುಷ್ಠಾನದಲ್ಲಿ 6ನೇ ಸ್ಥಾನದಲ್ಲಿದೆ ಮತ್ತು ಪ್ರಧಾನ ಮಂತ್ರಿಗಳ ಸೂಕ್ಷ್ಮ ಆಹಾರ ಸಂಸ್ಕರಣಾ ಉದ್ಯಮಗಳ ಯೋಜನೆಯ ಔಪಚಾರೀಕರಣ(ಪಿಎಂಎಫ್‌ಎಂಇ)ದಲ್ಲಿ 7ನೇ ಸ್ಥಾನದಲ್ಲಿದೆ – ಈ ಎರಡು ಯೋಜನೆಗಳಗಮನಾರ್ಹ ಸುಧಾರಣೆಗೆ ಅವಕಾಶವಿದೆ. ಪಿಎಂಎಫ್‌ಎಂಇ ಅಡಿ, ಮಹಿಳೆಯರು ನಡೆಸುವ ವ್ಯವಹಾರಗಳು ಮತ್ತು ಆಹಾರ ಸಂಸ್ಕರಣಾ ಉಪಕ್ರಮಗಳನ್ನು ಬೆಂಬಲಿಸಲು ಇರುವ ಸಾಮರ್ಥ್ಯಗಳನ್ನು ಎತ್ತಿ ತೋರಿಸಲಾಗಿದೆ.

- **ಕೆಸಿಸಿ(ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು) ಮತ್ತು ವಿಮಾ ಸ್ವೀಕಾರ:**

ಡೇರಿ ಮತ್ತು ಮೀನುಗಾರಿಕೆಗಾಗಿ ಕೆಸಿಸಿ ಸಾಲಗಳ ಪರಿಪೂರ್ಣತೆಗೆ ಒತ್ತು. ಜನಸುರಕ್ಷಾ ವಿಮಾ ಯೋಜನೆಗಳ ಅಡಿ, ಬಲವಾದ ನೋಂದಣಿ ಮತ್ತು ಬಳಕೆಗೆ ಒತ್ತಾಯಿಸಲಾಗಿದೆ. ಕ್ಲೇಮುಗಳ ನಿರಾಕರಣೆಗಳನ್ನು ತಪ್ಪಿಸಲು ಮತ್ತು ಯೋಜನೆಯ ಪರಿಣಾಮಕಾರಿತ್ವವನ್ನು ಖಚಿತಪಡಿಸಿಕೊಳ್ಳಲು ಆರ್ಥಿಕ ಸಾಕ್ಷರತೆಯು ಪ್ರಮುಖವಾಗಿದೆ.

*** ಮಹಿಳಾ ಆರ್ಥಿಕ ಸಬಲೀಕರಣ:**

1.25 ಕೋಟಿಗೂ ಹೆಚ್ಚು ಮಹಿಳೆಯರು ಮಾಸಿಕ 2,000 ರೂ.ನಗದು ವರ್ಗಾವಣೆ ಪಡೆಯುತ್ತಾರೆ, ಇದು ಬ್ಯಾಂಕುಗಳಿಗೆ ಹಣಕಾಸು ಸೇರ್ಪಡೆಯನ್ನು ನಿರ್ಮಿಸಲು ಒಂದು ಅನನ್ಯ ಅವಕಾಶವಾಗಿದೆ. ವ್ಯವಹಾರ ಪ್ರತಿನಿಧಿ(ಬಿಸಿ)ಗಳ ನಿಷ್ಕ್ರಿಯತೆ ಪ್ರಮಾಣ 18%ಗೆ ಕುಸಿದಿರುವುದು ಮಹಿಳಾ ಸಬಲೀಕರಣಕ್ಕೆ ಒಂದು ಅಡಚಣೆಯಾಗಿದೆ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ. ರಾಜ್ಯವು ನೀಡುವ ಮೂಲಸೌಕರ್ಯದೊಂದಿಗೆ ಬಿಸಿ ಸಖಿಗಳು ಮತ್ತು ಗ್ರಾಮ ಪಂಚಾಯಿತಿಗಳಲ್ಲಿ ವಿಸ್ತರಣೆಯಂತಹ ಉಪಕ್ರಮಗಳಿಗೆ ಬೆಂಬಲ ನೀಡುವುದು ಅಗತ್ಯ. ಕರ್ನಾಟಕವು 1980ರ ದಶಕದಲ್ಲಿ ಸ್ವಸಹಾಯ ಗುಂಪುಗಳನ್ನು ಪ್ರವರ್ತಕಗೊಳಿಸಿತು, ಈಗ ಎನ್‌ಆರ್ ಎಲ್‌ಎಂ ಅಡಿ, 50+ ಲಕ್ಷ ಮಹಿಳೆಯರ ಸಮೂಹವನ್ನು ಹೊಂದಿದೆ, ಸ್ಥಳೀಯ ಪ್ರವೇಶ ಮತ್ತು ವಿಶ್ವಾಸ ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು, ಸ್ವಸಹಾಯ ಗುಂಪುಗಳ ಸದಸ್ಯರನ್ನು ಬಿಸಿಗಳನ್ನಾಗಿ ಸಕ್ರಿಯವಾಗಿ ನೇಮಿಸಿಕೊಳ್ಳುವಂತೆ ಕರೆ ನೀಡಲಾಗಿದೆ.

*** ಆರ್ಥಿಕ ಸಾಕ್ಷರತಾ ಕೇಂದ್ರಗಳು(ಎಫ್‌ಎಲ್‌ಸಿಗಳು)**:

ರಾಜ್ಯದಲ್ಲಿ ಕೇವಲ 177 ಆರ್ಥಿಕ ಸಾಕ್ಷರತಾ ಕೇಂದ್ರಗಳು ಮಾತ್ರ ಇವೆ, 41 ಕಾರ್ಯ ನಿರ್ವಹಿಸುತ್ತಿಲ್ಲ, ಇದು ಬಹಳ ಕಳವಳಕಾರಿ ವಿಷಯವಾಗಿದೆ. ಎಲ್ಲಾ ಪಂಚಾಯಿತಿ ಗ್ರಂಥಾಲಯಗಳಿಗೆ ಆರ್‌ಬಿಐ,

ಆರ್ಥಿಕ ಸಾಕ್ಷರತಾ ಪುಸ್ತಕಗಳನ್ನು ಬಿಡುಗಡೆ ಮಾಡಿರುವುದನ್ನು ಶ್ಲಾಘಿಸಿದರು. 3 ತಿಂಗಳೊಳಗೆ ನಿಷ್ಕ್ರಿಯ ಕೇಂದ್ರಗಳನ್ನು ಪುನಃ ಸಕ್ರಿಯಗೊಳಿಸುವಂತೆ ಬ್ಯಾಂಕುಗಳನ್ನು ಒತ್ತಾಯಿಸಿದರು.

- **ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ:**

ಬಲಿಷ್ಠವಾದ ಸಾಲ ಬೆಂಬಲದಿಂದ ಮಾತ್ರ ಉನ್ನತ ಮಟ್ಟದ ಕೌಶಲ್ಯ ಮತ್ತು ವ್ಯವಹಾರ ಸ್ಥಾಪನೆ ಯಶಸ್ವಿಯಾಗುತ್ತದೆ.

ತೀರ್ಮಾನ: ನಬಾರ್ಡ್‌ನ ಹೊಸ ಸಿಜಿಎಂ, ಕೆನರಾ ಬ್ಯಾಂಕ್‌ನ ಹೊಸ ಕಾರ್ಯಕಾರಿ ನಿರ್ದೇಶಕರು ಮತ್ತು ನಿರಂತರ ಆರ್‌ಬಿಐ ಬೆಂಬಲದೊಂದಿಗೆ, ಕರ್ನಾಟಕವು ಪರಿಣಾಮಕಾರಿ ಅಥವಾ ಪ್ರಭಾವಶಾಲಿ ಪ್ರಗತಿಗೆ ಸಿದ್ಧವಾಗಿದೆ. ಉತ್ತಮ ಮುಂಗಾರು ಮತ್ತು ಕೃಷಿ ಋತುವಿನ ಭರವಸೆಯೊಂದಿಗೆ, ಎಲ್ಲಾ ಪಾಲುದಾರರು ಒಟ್ಟಾಗಿ ಬಂದು ರಾಜ್ಯದ ಜನರಿಗೆ ತಮ್ಮ ಅತ್ಯುತ್ತಮ ಕೊಡುಗೆ ನೀಡಬೇಕೆಂದು ಕರೆ ನೀಡಲಾಗಿದೆ.

ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಸೊನಾಲಿ ಸೆನ್ ಗುಪ್ತಾ ಅವರ ಭಾಷಣದ ಮುಖ್ಯಾಂಶಗಳು:

- 2025 ಮಾರ್ಚ್ ಗೆ ಕೊನೆಗೊಂಡ ತ್ರೈಮಾಸಿಕದ ಜಿಲ್ಲಾ ಮಟ್ಟದ ಪರಾಮರ್ಶೆ ಸಮಿತಿ(ಡಿಎಲ್‌ಆರ್‌ಸಿ) ಸಭೆಗಳನ್ನು ಸಮಯಕ್ಕೆ ಸರಿಯಾಗಿ ನಡೆಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ನಡುವಿನ ಬೆಂಬಲವನ್ನು ಆರ್‌ಬಿಐ ಪ್ರಾದೇಶಿಕ ನಿರ್ದೇಶಕರು ಶ್ಲಾಘಿಸಿದರು.
- 2025-26ರ ವಾರ್ಷಿಕ ಸಾಲ ಯೋಜನೆ(ಎಸಿಪಿ) ಬಿಡುಗಡೆಗಾಗಿ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ(ಎಸ್‌ಎಲ್‌ಬಿಸಿ), ಬ್ಯಾಂಕುಗಳು ಮತ್ತು ಇತರೆ ಪಾಲುದಾರರ ಸಹಭಾಗಿತ್ವವನ್ನು ಆರ್‌ಬಿಐ ಪ್ರಾದೇಶಿಕ ನಿರ್ದೇಶಕರು ಶ್ಲಾಘಿಸಿದರು.
- **ನಿಷ್ಕ್ರಿಯ ವ್ಯವಹಾರ ಪ್ರತಿನಿಧಿ(ಬಿಸಿ)ಗಳು:** ಪ್ರಮುಖ ಕಳವಳವೆಂದರೆ, ನಿಷ್ಕ್ರಿಯ ವ್ಯವಹಾರ ಪ್ರತಿನಿಧಿಗಳ ಸಮಸ್ಯೆ, ಇದು ಹಣಕಾಸು ಸೇರ್ಪಡೆ ಪ್ರಯತ್ನಗಳ ಮೇಲೆ, ವಿಶೇಷವಾಗಿ ಕೊನೆಯ ಹಂತದಲ್ಲಿ ನಕಾರಾತ್ಮಕ ಪರಿಣಾಮ ಬೀರುತ್ತದೆ.
- **ಕ್ರಮಕ್ಕಾಗಿ ಬ್ಯಾಂಕರ್‌ಗಳಿಗೆ ಕರೆ:** ಎಲ್ಲಾ ಬ್ಯಾಂಕರ್‌ಗಳು ಬಿಸಿ ಚಟುವಟಿಕೆಗಳನ್ನು ಸುಧಾರಿಸುವ ಮತ್ತು ಎಲ್ಲಾ ಸೇವಾ ಕೇಂದ್ರಗಳಲ್ಲಿ ಪ್ರವೇಶ ಮತ್ತು ಸೇರ್ಪಡೆ ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸುವಂತೆ ಒತ್ತಾಯಿಸಲಾಯಿತು.

ನಬಾರ್ಡ್ ಸಿಜಿಎಂ ಶ್ರೀ ಸುರೇಂದ್ರ ಬಾಬು ಅವರು ಈ ಕೆಳಗಿನ ಪರಿಷ್ಕರಣೆಗಳನ್ನು ಒದಗಿಸಿದ್ದಾರೆ:

- **ಆದ್ಯತಾ ವಲಯದ ಸಾಲ ಬೆಳವಣಿಗೆಯ ಬಗ್ಗೆ ಕಳವಳ:** ಆದ್ಯತಾ ವಲಯದ ಸಾಲದಲ್ಲಿನ ಸಾಧಾರಣ 6% ಬೆಳವಣಿಗೆಯ ಬಗ್ಗೆ ಸಿಜಿಎಂ ಕಳವಳ ವ್ಯಕ್ತಪಡಿಸಿ, ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳುವಂತೆ ಪಾಲುದಾರರನ್ನು ಒತ್ತಾಯಿಸಿದರು.
- ವಲಯವಾರು ಹೆಚ್ಚಿನ ಸಾಲ ನೀಡಿಕೆಗೆ ಗಮನ ಹರಿಸಲು ಸಲಹೆ: ಪ್ರಮುಖ ವಲಯಗಳಿಗೆ ಸಾಲ ಹೆಚ್ಚಿಸಲು ಬ್ಯಾಂಕುಗಳಿಗೆ ಸೂಚಿಸಲಾಯಿತು, ನಿರ್ದಿಷ್ಟವಾಗಿ:
  - ಕೃಷಿ ರಫ್ತು

- • ವಸತಿ
- • ಸಾಮಾಜಿಕ ಮೂಲಸೌಕರ್ಯ
- • ನವೀಕರಿಸಬಹುದಾದ ಇಂಧನ
- ವಾರ್ಷಿಕ ಸಾಲ ಯೋಜನೆ(2025–26)ಯನ್ನು ನಬಾರ್ಡ್‌ನ ಸಂಭಾವ್ಯ ಲಿಂಕ್ಡ್ ಯೋಜನೆಯೊಂದಿಗೆ ಜೋಡಿಸಿದ್ದಕ್ಕಾಗಿ, ಕಾರ್ಯತಂತ್ರ ಮತ್ತು ಅಗತ್ಯ ಆಧಾರಿತ ಸಾಲ ನಿಯೋಜನೆಯನ್ನು ಖಚಿತಪಡಿಸಿದ್ದಕ್ಕಾಗಿ ಸಿಜಿಎಂ ಅವರು ಎಸ್‌ಎಲ್‌ಬಿಸಿಯನ್ನು ಶ್ಲಾಘಿಸಿದರು.

ಕಾರ್ಯಸೂಚಿ ಅಂಶಗಳ ಕುರಿತು ಚರ್ಚೆ:

ಎಸ್‌ಎಲ್‌ಬಿಸಿ ಕರ್ನಾಟಕದ ಸಂಚಾಲಕರಾದ ಶ್ರೀ. ಎಂ. ಭಾಸ್ಕರ ಚಕ್ರವರ್ತಿ ಅವರು ಕಾರ್ಯಸೂಚಿ ಪ್ರತಿಗಳನ್ನು ಸಭೆಯ ಪ್ರತಿನಿಧಿಗಳ ಮುಂದೆ ಇಡಲಾಗಿದೆ, ಅಂಶವಾರು ಕಾರ್ಯಸೂಚಿ ಸಮಸ್ಯೆಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದು ಸಭೆಗೆ ತಿಳಿಸಿದರು. ಸಭೆಯ ನಡಾವಳಿಗಳನ್ನು ದಾಖಲೆಗಾಗಿ ಮತ್ತು ಪಾಲುದಾರರ ಮುಂದಿನ ಅಗತ್ಯ ಕ್ರಮಗಳಿಗಾಗಿ ಇಲ್ಲಿ ನೀಡಲಾಗಿದೆ ಎಂದರು.

ಕಾರ್ಯಸೂಚಿ ಸಂಖ್ಯೆ -1

27.02.2025ರಂದು ನಡೆದ 168ನೇ ಎಸ್‌ಎಲ್‌ಬಿಸಿ ಸಭೆಯ ನಡಾವಳಿಗಳ ದೃಢೀಕರಣ:

27.02.2025ರಂದು ನಡೆದ 168ನೇ ಎಸ್‌ಎಲ್‌ಬಿಸಿ ಸಭೆಯ ನಡಾವಳಿಗಳನ್ನು ಎಲ್ಲಾ ಸದಸ್ಯ ಬ್ಯಾಂಕುಗಳು ಮತ್ತು ಸರ್ಕಾರಿ ಇಲಾಖೆಗಳಿಗೂ ತಲುಪಿಸಲಾಗಿದೆ, ಈ ಸಂಬಂಧ ಯಾವುದೇ ಸಲಹೆಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿ, ಸದನವು ನಡಾವಳಿಗಳನ್ನು ದೃಢೀಕರಿಸಿತು.

ಕಾರ್ಯಸೂಚಿ ಸಂಖ್ಯೆ -2

2. 2025 ಮಾರ್ಚ್ 31ರ ವರೆಗೆ ಅನ್ವಯವಾಗುವಂತೆ ಬ್ಯಾಂಕಿಂಗ್ ಅಂಕಿಅಂಶಗಳು:

2025 ಮಾರ್ಚ್ ತನಕ ಅಥವಾ ಹೊತ್ತಿಗೆ ಕರ್ನಾಟಕ ರಾಜ್ಯದಲ್ಲಿ ಠೇವಣಿಗಳು, ಮುಂಗಡಗಳು, ಸಾಲ-ಠೇವಣಿ(ಸಿಡಿ) ಅನುಪಾತ, ಒಟ್ಟು ವೈಯಕ್ತಿಕ ಉಳಿತಾಯ ಪಾಲು(ಪಿಎಸ್‌ಎ), ಎಂಎಸ್‌ಎಂಇ, ಕೃಷಿ, ಹಿಂದುಳಿದ ವರ್ಗಗಳಿಗೆ ನೀಡಿರುವ ಮುಂಗಡಗಳ ಮೇಲಿನ ಬ್ಯಾಂಕಿಂಗ್ ಅಂಕಿಅಂಶಗಳನ್ನು ಸಂಚಾಲಕರು ಮಂಡಿಸಿದರು.

31.03.2025ರ ಹೊತ್ತಿಗೆ ರಾಜ್ಯದ ವರ್ಷದಿಂದ ವರ್ಷಕ್ಕೆ ಆಗಿರುವ ಪ್ರಗತಿ ಆಧಾರದಲ್ಲಿ ಠೇವಣಿಗಳಲ್ಲಿ 11% ಮತ್ತು ಮುಂಗಡಗಳಲ್ಲಿ 9% ಬೆಳವಣಿಗೆ ಆಗಿದೆ. ಅಲ್ಲದೆ, ಸಾಲ-ಠೇವಣಿ(ಸಿಡಿ) ಅನುಪಾತದಲ್ಲಿ 77% ಬೆಳವಣಿಗೆ ದಾಖಲಾಗಿದೆ.

2024 ಮಾರ್ಚ್ ಗೆ ಹೋಲಿಸಿದರೆ 2025 ಮಾರ್ಚ್ ನಲ್ಲಿ ವೈಯಕ್ತಿಕ ಉಳಿತಾಯ ಪಾಲು(ಪಿಎಸ್‌ಎ) 31,167 ಕೋಟಿ ರೂ.ಗೆ ಬೆಳೆದು ಇದು ವರ್ಷದಿಂದ ವರ್ಷಕ್ಕೆ 7% ಬೆಳವಣಿಗೆ ತೋರಿಸಿದೆ.

2024 ಮಾರ್ಚ್ ನಲ್ಲಿ ಇದ್ದ 2,24,055 ಕೋಟಿ ರೂ.ಗೆ ಹೋಲಿಸಿದರೆ 2025 ಮಾರ್ಚ್ ಹೊತ್ತಿಗೆ ಕೃಷಿ ಮುಂಗಡಗಳ ಪ್ರಮಾಣ 2,38,280 ಕೋಟಿ ರೂ.ಗೆ ಏರಿಕೆಯಾಗಿದೆ. ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ 14,225 ಕೋಟಿ ರೂ. ಹೆಚ್ಚಳವಾಗಿ 6% ಪ್ರಗತಿ ತೋರಿಸಿದೆ.

ಎಂಎಸ್‌ಎಂಇ ವಲಯಕ್ಕೆ 2024 ಮಾರ್ಚ್ ಹೊತ್ತಿಗೆ ಇದ್ದ 1,68,990 ಕೋಟಿ ರೂ. ಸಾಲವು 2025 ಮಾರ್ಚ್ ವೇಳೆಗೆ 1,88,187 ಕೋಟಿ ರೂ.ಗೆ ಏರಿದೆ. ಅಂದರೆ ವರ್ಷದಿಂದ ವರ್ಷಕ್ಕೆ ಆಧಾರದಲ್ಲಿ ಇದು 19,197 ಕೋಟಿ ರೂ. ಸಂಪೂರ್ಣ ಬೆಳವಣಿಗೆ ಕಂಡು ಶೇ.11ರಷ್ಟು ಬೆಳವಣಿಗೆ ದಾಖಲಿಸಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ರಾಜ್ಯದ ಸಾಲ-ಠೇವಣಿ(ಸಿಡಿ) ಅನುಪಾತದಲ್ಲಿ ಶೇ.1ರಷ್ಟು ಇಳಿಕೆ ಕಂಡುಬಂದಿದೆ ಎಂದು ಎಸ್‌ಎಲ್‌ಬಿಸಿಯ ಸಂಚಾಲಕರು ಸಭೆಗೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆಯ ಕಾರ್ಯದರ್ಶಿ ಮಾತನಾಡಿ, ಸಿಡಿ ಅನುಪಾತ ಕುಸಿತದ ಹಿಂದಿನ ಕಾರಣಗಳನ್ನು ವಿವರಿಸುವ ವಲಯವಾರು ವಿಶ್ಲೇಷಣೆ ಒದಗಿಸುವಂತೆ ಎಸ್‌ಎಲ್‌ಬಿಸಿಗೆ ಮನವಿ ಮಾಡಿದರು.

ಕೆನರಾ ಬ್ಯಾಂಕ್ ಸಿಜಿಎಂ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಜಿಎಂ ಮಾತನಾಡಿ, ತಮ್ಮ ಬ್ಯಾಂಕುಗಳು ರಾಜ್ಯದೊಳಗೆ ಕಾರ್ಪೊರೇಟ್ ಮುಂಗಡಗಳನ್ನು ಕಡಿಮೆ ಮಾಡಲು ಉದ್ದೇಶಪೂರ್ವಕವಾಗಿ ನಿರ್ಧರಿಸಲಾಗಿದೆ, ಏಕೆಂದರೆ, ಇದರಿಂದ ಸಿಡಿ ಅನುಪಾತ ಕುಸಿತಕ್ಕೆ ಕಾರಣವಾಗುತ್ತಿದೆ ಎಂದು ವರದಿ ಮಾಡಿದರು.

ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್(ಸಣ್ಣ ಹಣಕಾಸು) ವಲಯಕ್ಕೆಸಾಲ ನೀಡಿಕೆ ಕಡಿಮೆ ಮಾಡಲು ಬ್ಯಾಂಕ್ ಕಾರ್ಯತಂತ್ರ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಜಿಎಂ ಹೇಳಿದರು. ಈ ಕ್ರಮದ ಹೊರತಾಗಿಯೂ, ಬ್ಯಾಂಕಿನ ಸಿಡಿ ಅನುಪಾತ ಹಿಂದಿನ ವರ್ಷಕ್ಕೆ ಹೋಲಿಸಿದರೆ ಸ್ಥಿರವಾಗಿದೆ ಎಂದರು.

ಚಿಲ್ಲರೆ ವೈಯಕ್ತಿಕ ಸಾಲಗಳು ಮತ್ತು ವಸತಿ ಸಾಲಗಳ ನೀಡಿಕೆ ಕಡಿಮೆಯಾಗಿದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು, ಇದು ಹಿಂದಿನ ವರ್ಷಕ್ಕಿಂತ ಸಿಡಿ ಅನುಪಾತದ ಗಣನೀಯ ಕುಸಿತಕ್ಕೆ ಕಾರಣವಾಗಿದೆ ಎಂದರು.

(ಕ್ರಮ: ಎಚ್‌ಡಿಎಫ್‌ಸಿ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಕ್ಸಿಸ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್)

ಕಾರ್ಯಸೂಚಿ ಸಂಖ್ಯೆ – 3

3.1. ಎಸಿಪಿ ಮತ್ತು ಆದ್ಯತಾ ವಲಯದ ಸಾಲ ಯೋಜನೆಯ ಸಾಧನೆ:

2025 ಮಾರ್ಚ್ ವರೆಗೆ ಅನ್ವಯವಾಗುವಂತೆ ಹಣಕಾಸು ವರ್ಷ 2024-25ರ ಸಾಲ ವಿತರಣೆಯ ತುಲನಾತ್ಮಕ ವಿಶ್ಲೇಷಣೆಯನ್ನು ಎಸ್‌ಎಲ್‌ಬಿಸಿ ಸಂಚಾಲಕರು ಮಂಡಿಸಿದರು.

- ಬ್ಯಾಂಕುಗಳು ಅಲ್ಪಾವಧಿ ಕೃಷಿ ಸಾಲಗಳ ಅಡಿ 1,11,064 ಕೋಟಿ ರೂ. ಸಾಲ ವಿತರಿಸಿವೆ. 31.03.2025ರ ವರೆಗೆ ಅನ್ವಯವಾಗುವಂತೆ, ವಾರ್ಷಿಕ ಗುರಿ ದಾಟಿ 113% ಸಾಧನೆ ದಾಖಲಿಸಿವೆ
- ಬ್ಯಾಂಕುಗಳು ಕೃಷಿ ಅವಧಿ ಸಾಲಗಳ ಅಡಿ 2025 ಮಾರ್ಚ್ ವರೆಗೆ ಅನ್ವಯವಾಗುವಂತೆ, 72,801 ಕೋಟಿ ರೂ. ಸಾಲ ವಿತರಿಸಿವೆ, ಇದು ವಾರ್ಷಿಕ ಗುರಿಗೆ ಪ್ರತಿಯಾಗಿ 92% ಸಾಧನೆ ದಾಖಲಿಸಿವೆ.
- 31.03.2025ರ ವರೆಗೆ ಅನ್ವಯವಾಗುವಂತೆ, ಕೃಷಿ ವಲಯದ ವಾರ್ಷಿಕ ಗುರಿಗೆ ಪ್ರತಿಯಾಗಿ ಒಟ್ಟು 104% ಸಾಧನೆ ದಾಖಲಾಗಿದೆ.
- ಎಂಎಸ್‌ಎಂಇ ಅಡಿ ಬ್ಯಾಂಕುಗಳು 1,52,882 ಕೋಟಿ ರೂ. ಸಾಲ ವಿತರಿಸಿದ್ದು, ವಾರ್ಷಿಕ ಗುರಿಗೆ ಪ್ರತಿಯಾಗಿ 116% ಸಾಧನೆ ದಾಖಲಿಸಿ,
- 31.03.2025 ರ ವೇಳೆಗೆ ಒಟ್ಟು ಪಿಎಸ್‌ಎ ಅಡಿ ಬ್ಯಾಂಕುಗಳು 3,55,903 ಕೋಟಿ ರೂ. ಸಾಲ ವಿತರಿಸಿ, ವಾರ್ಷಿಕ ಗುರಿಗೆ ಪ್ರತಿಯಾಗಿ 97% ಸಾಧನೆ ಮಾಡಿವೆ.

ಕರ್ನಾಟಕ ರಾಜ್ಯದಲ್ಲಿ ಆದ್ಯತಾ ವಲಯದ ಸಾಲ(ಪಿಎಸ್‌ಎಲ್) ನೀಡಿಕೆಯಲ್ಲಿ ಇರುವ ಕಡ್ಡಾಯ ಮಾನದಂಡಗಳನ್ನು ಸಾಧಿಸದಿರುವ ಬಗ್ಗೆ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದರು. ಕರ್ನಾಟಕವು ದೊಡ್ಡದಾದ ಮತ್ತು ಆರ್ಥಿಕವಾಗಿ ಮಹತ್ವದ ರಾಜ್ಯವಾಗಿರುವುದರಿಂದ, ಅದರ ಬೆಳವಣಿಗೆಯ ಪಥವನ್ನು ಬೆಂಬಲಿಸಲು ಹೆಚ್ಚಿನ ಸಾಲ ನೀಡಿಕೆಯ ಅಗತ್ಯವಿದೆ ಎಂದು ಅಧ್ಯಕ್ಷರು ಒತ್ತಿ ಹೇಳಿದರು.

ಕರ್ನಾಟಕವು ಸುಮಾರು 80 ಲಕ್ಷ ರೈತರಿಗೆ ನೆಲೆಯಾಗಿದೆ ಎಂದು ಬೆಳಕು ಚೆಲ್ಲಿದ ಅಧ್ಯಕ್ಷರು, ಅದರಲ್ಲಿ 65 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರು, ತಮ್ಮ ಜೀವನೋಪಾಯಕ್ಕಾಗಿ ಸಾಂಸ್ಥಿಕ ಸಾಲ ಬೆಂಬಲವನ್ನು ಹೆಚ್ಚು ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲಿ, ಆದ್ಯತಾ ವಲಯದ ಸಾಲ ನೀಡಿಕೆ(ಪಿಎಸ್‌ಎಲ್) ಗುರಿಗಳನ್ನು ತಲುಪದ ಬ್ಯಾಂಕುಗಳು ಕಡ್ಡಾಯ ಮಾನದಂಡಗಳನ್ನು ಆದಷ್ಟು ಬೇಗ ಸಾಧಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅಧ್ಯಕ್ಷರು ಒತ್ತಾಯಿಸಿದರು.

(ಕ್ರಮ: ಎಲ್ಲಾ ಬ್ಯಾಂಕುಗಳು)

3.2 2024 ಮಾರ್ಚ್ ವರೆಗೆ ಅನ್ವಯವಾಗುವಂತೆ, ಪ್ರಮುಖ ಬ್ಯಾಂಕ್‌ವಾರು ಕಾರ್ಯಕ್ಷಮತೆ/ ಎಸಿಪಿ ಸಾಧನೆ:

31.03.2025ರ ವರೆಗೆ ಎಸಿಪಿ ಅಡಿ ಎಲ್ಲಾ ಬ್ಯಾಂಕ್‌ಗಳ ಕಾರ್ಯಕ್ಷಮತೆಯನ್ನು ಸಭೆಯು ಗಮನಿಸಿತು.

ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಂತಹ ಇತರೆ ಪ್ರಮುಖ ಖಾಸಗಿ ವಲಯದ ಬ್ಯಾಂಕ್‌ಗಳು ಕಡ್ಡಾಯ ಆದ್ಯತಾ ವಲಯದ ಗುರಿಗಳನ್ನು ಸಾಧಿಸುವಲ್ಲಿ ಹಿಂದುಳಿದಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು.

(ಕ್ರಮ: ಇಂಡಿಯನ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಕರ್ನಾಟಕ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಎಕ್ಸಿಸ್ ಬ್ಯಾಂಕ್ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್)

ಕಾರ್ಯಸೂಚಿ - 4

4: ಜಿಲ್ಲಾವಾರು ಎಸಿಪಿ ಕಾರ್ಯಕ್ಷಮತೆ:

2024-25ನೇ ಹಣಕಾಸು ವರ್ಷದ ಮಾರ್ಚ್ ತ್ರೈಮಾಸಿಕದಲ್ಲಿ ಆದ್ಯತಾ ವಲಯದ ಅಡಿ ಅಗ್ರ 5 ಜಿಲ್ಲೆಗಳು ಹಾಸನ(122%), ಬೆಂಗಳೂರು ಗ್ರಾಮಾಂತರ(117%), ಮಂಡ್ಯ (117%), ಬೀದರ್(115) ಮತ್ತು ಕೋಲಾರ(115%) ಎಂದು ಎಸ್‌ಎಲ್‌ಬಿಸಿ ಸಂಚಾಲಕರು ಸಭೆಗೆ ಮಾಹಿತಿ ನೀಡಿದರು.

2024-25ನೇ ಹಣಕಾಸು ವರ್ಷದಲ್ಲಿ ಆದ್ಯತಾ ವಲಯಕ್ಕೆ ಸಾಲ ನೀಡಿಕೆಯ ಸಾಧನೆ ವಿಷಯದಲ್ಲಿ ದಕ್ಷಿಣ ಕನ್ನಡ(76%), ಕೊಪ್ಪಳ(85%), ಉಡುಪಿ (87%), ಧಾರವಾಡ(92%) ಮತ್ತು ಬೆಂಗಳೂರು ನಗರ(94%) ಕೊನೆಯ 5 ಜಿಲ್ಲೆಗಳಾಗಿವೆ ಎಂದು ಸಂಚಾಲಕರು ತಿಳಿಸಿದರು.

ಎಸಿಪಿ ಗುರಿ ಸಾಧಿಸದಿರಲು ಮೂಲ ಕಾರಣ ಮತ್ತು ಅದನ್ನು ಸಾಧಿಸುವ ಕಾರ್ಯತಂತ್ರಗಳನ್ನು ಮುಂಬರುವ ಡಿಸಿಸಿ ಮತ್ತು ಡಿಆರ್‌ಎಲ್‌ಸಿ ಸಭೆಗಳಲ್ಲಿ ಚರ್ಚಿಸಲಾಗುವುದು ಎಂದು ಅಧ್ಯಕ್ಷರು ಮೇಲಿನ ಜಿಲ್ಲೆಗಳ ಎಲ್‌ಡಿಎಂಗಳಿಗೆ ತಿಳಿಸಿದರು.

(ಕ್ರಮ: ದಕ್ಷಿಣ ಕನ್ನಡ, ಕೊಪ್ಪಳ, ಉಡುಪಿ, ಧಾರವಾಡ ಮತ್ತು ಬೆಂಗಳೂರು ನಗರ ಎಲ್‌ಡಿಎಂಗಳು)

ಕಾರ್ಯಸೂಚಿ – 5

ಸಿಡಿ ಅನುಪಾತ 60%ಗಿಂತ ಕಡಿಮೆ ಇರುವ ಜಿಲ್ಲೆಗಳ ಪರಾಮರ್ಶೆ

31.03.2025ರ ವರೆಗೆ ಅನ್ವಯವಾಗುವಂತೆ, ರಾಜ್ಯದ ಸಿಡಿ ಅನುಪಾತ 80%, ಉತ್ತರ ಕನ್ನಡ ಮತ್ತು ಉಡುಪಿ ಕ್ರಮವಾಗಿ 47% ಮತ್ತು 48% ಸಿಡಿ ಅನುಪಾತ ಹೊಂದಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು. ಈ ಜಿಲ್ಲೆಗಳಲ್ಲಿ ಸ್ವಲ್ಪ ಸುಧಾರಣೆ ಕಂಡುಬಂದಿದೆ ಎಂದು ಅವರು ಗಮನಿಸಿದರು.

ಸಿಡಿ ಅನುಪಾತವನ್ನು ಸುಧಾರಿಸಲು ಮತ್ತು ವಲಯವಾರು ಗುರಿ ಹಂಚಿಕೆಯಲ್ಲಿ ಬದಲಾವಣೆ ತರಲು ಬ್ಯಾಂಕುಗಳು ನಿರ್ಮಾಣ ಕ್ಷೇತ್ರದ ಮೇಲೆ ಹೆಚ್ಚು ಗಮನ ಹರಿಸಬೇಕು ಎಂದು ಕರ್ನಾಟಕ ಸರ್ಕಾರದ ಹಣಕಾಸು ಸುಧಾರಣೆ ಇಲಾಖೆ) ಕಾರ್ಯದರ್ಶಿ ತಿಳಿಸಿದರು.

ಕಾರ್ಯಸೂಚಿ – 6

6.1. ಸಮಸ್ಯೆಗಳು - ತರಬೇತಿ ವೆಚ್ಚಗಳ ಬಾಕಿ ಇರುವ ಬಿಪಿಎಲ್ ಕ್ಲೇಮ್‌ಗಳ ಮರುಪಾವತಿ:

ಬಾಕಿ ಇರುವ 25.89 ಕೋಟಿ ರೂ. ಬಿಪಿಎಲ್ ಕ್ಲೇಮ್‌ಗಳನ್ನು ಆದಷ್ಟು ಬೇಗ ಪಾವತಿಸುವಂತೆ ಸಂಚಾಲಕರು ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.

ಬಾಕಿ ಇರುವ ಕ್ಲೇಮ್‌ಗಳ ಮರುಪಾವತಿಯನ್ನು ತ್ವರಿತಗೊಳಿಸಲು ಸ್ಪರ್ಷ್ ವ್ಯವಸ್ಥೆಯ ರಚನಾತ್ಮಕ ಪ್ರಕ್ರಿಯೆ(ಆನ್‌ಬೋರ್ಡಿಂಗ್) ರೂಪಿಸಲು ಭಾರತ ಸರ್ಕಾರದ ಗ್ರಾಮೀಣಾಭಿವೃದ್ಧಿ

ಸಚಿವಾಲಯ(ಎಂಒಆರ್‌ಡಿ) ಪರಿಗಣಿಸುತ್ತಿದೆ ಎಂದು ರಾಷ್ಟ್ರೀಯ ಜೀವನೋಪಾಯ ಮಿಷನ್(ಎನ್‌ಎಲ್‌ಎಂ) ನಿರ್ದೇಶಕರು ತಿಳಿಸಿದರು.

(ಕ್ರಮ: ಕೌಶಲ್ಯಾಭಿವೃದ್ಧಿ ಇಲಾಖೆ, ಹಣಕಾಸು ಇಲಾಖೆ, ಕರ್ನಾಟಕ ಸರ್ಕಾರ)

6.2 ವಿಜಯನಗರ ಜಿಲ್ಲೆಯಲ್ಲಿ ಹೊಸ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ (ಆರ್‌ಎಸ್‌ಇಟಿಐ) ತೆರೆಯುವುದು:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿಜಯನಗರದ ತಾತ್ಕಾಲಿಕ ಕಟ್ಟಡದಲ್ಲಿ ಆರ್‌ಎಸ್‌ಇಟಿಐ (ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ) ಕಾರ್ಯಾಚರಣೆ ಆರಂಭಿಸಿದೆ. ಆದಾಗ್ಯೂ, ಆರ್‌ಎಸ್‌ಇಟಿಐ ನಿರ್ಮಾಣಕ್ಕಾಗಿ ಹಂಚಿಕೆಯಾದ ನಿವೇಶನದಲ್ಲಿ ತಾತ್ಕಾಲಿಕ ಕಟ್ಟಡ ಇರುವುದರಿಂದ ಬ್ಯಾಂಕಿಗೆ ಹಕ್ಕು ಪತ್ರಗಳ ವರ್ಗಾವಣೆ ಇನ್ನೂ ಬಾಕಿ ಇದೆ ಎಂದು ಸಂಚಾಲಕರು ಸಭೆಗೆ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಎಲ್‌ಎಂ ವ್ಯವಸ್ಥಾಪಕ ನಿರ್ದೇಶಕರು, ಹಕ್ಕು ಪತ್ರಗಳ ವರ್ಗಾವಣೆ ಮತ್ತು ತಾತ್ಕಾಲಿಕ ಕಟ್ಟಡ ನೆಲಸಮ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಸಂವಹನ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

(ಕ್ರಮ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಕೌಶಲ್ಯಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ)

6.3. ಜಿಲ್ಲಾಡಳಿತದಿಂದ ಮಂಜೂರಾದ ಆರ್‌ಎಸ್‌ಇಟಿ-ಬಳ್ಳಾರಿ ಭೂಮಿಯ ಮೇಲಿನ ಆಸ್ತಿ ತೆರಿಗೆ ಮನ್ನಾ ಮಾಡಲು ಕೋರಿಕೆ:

ಬಳ್ಳಾರಿ ಜಿಲ್ಲಾಡಳಿತದಿಂದ ಮಂಜೂರಾದ ಆರ್‌ಎಸ್‌ಇಟಿ-ಬಳ್ಳಾರಿ ಭೂಮಿ ಮೇಲಿನ ಆಸ್ತಿ ತೆರಿಗೆ ಮನ್ನಾ ಮಾಡುವಂತೆ ಕೆನರಾ ಬ್ಯಾಂಕ್ 07.10.2024ರಂದು ಮನವಿ ಮಾಡಿದೆ ಎಂದು ಸಂಚಾಲಕರು ಮಾಹಿತಿ ನೀಡಿದರು. ನಂತರ ಈ ಸಮಸ್ಯೆಯನ್ನು ಜಿಲ್ಲಾಡಳಿತ ಪರಿಹರಿಸಿದೆ ಎಂದು ಅವರು ಸಭೆಗೆ ತಿಳಿಸಿದರು.

ಕಾರ್ಯಸೂಚಿ – 7

ಕೆಸಿಸಿ ಸಾಲಗಳಿಗೆ 1% ಬಡ್ಡಿ ಸಹಾಯಧನ:

ಕರ್ನಾಟಕ ಸರ್ಕಾರವು ಕೆಸಿಸಿ ಸಾಲಗಳನ್ನು ತ್ವರಿತವಾಗಿ ಮರುಪಾವತಿಸುವ ರೈತರಿಗೆ 1 ಲಕ್ಷ ರೂ.ವರೆಗಿನ ಬೆಳೆ ಸಾಲಗಳ(ಕೆಸಿಸಿ) ಮೇಲೆ 1% ಬಡ್ಡಿ ಸಹಾಯಧನ ಒದಗಿಸುತ್ತದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು. ಆದಾಗ್ಯೂ, ಕಳೆದ 3 ವರ್ಷಗಳಿಂದ, ಇಲಾಖೆಯಿಂದ 25.61 ಕೋಟಿ ರೂ. ಬಡ್ಡಿ ಸಹಾಯಧನ ಬಂದಿಲ್ಲ. ಬಾಕಿ ಇರುವ ಕ್ಲೇಮ್‌ಗಳನ್ನು ಬಿಡುಗಡೆ ಮಾಡಲು ಅನುಕೂಲ ಮಾಡಿಕೊಡುವಂತೆ ಅವರು ಅಧ್ಯಕ್ಷರಿಗೆ ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷಿ ಆಯುಕ್ತರು, ಹಣವನ್ನು ಶೀಘ್ರವೇ ಬಿಡುಗಡೆ ಮಾಡುವ ಸಂಬಂಧ ಈ ವಿಷಯವನ್ನು ಈಗಾಗಲೇ ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ ಜತೆ ಮಾತುಕತೆ ನಡೆಸಲಾಗಿದೆ ಎಂದು ಸಭೆಗೆ ತಿಳಿಸಿದರು.

(ಕ್ರಮ: ಕೃಷಿ ಇಲಾಖೆ, ಕರ್ನಾಟಕ ಸರ್ಕಾರ)

ಕಾರ್ಯಸೂಚಿ – 8

ಸರ್ಕಾರದ ಕ್ಲೈಮ್ ಮಾಡದ ಠೇವಣಿಗಳು

(ಠೇವಣಿದಾರರ ಶಿಕ್ಷಣ ಮತ್ತು ಜಾಗೃತಿ ನಿಧಿ- ಡಿಇಎಎಫ್:

ಸಕ್ರಿಯಗೊಳಿಸಲು ಅಥವಾ ಮುಚ್ಚಲು ಕೇವಲ 50 ಖಾತೆಗಳು ಮಾತ್ರ ಬಾಕಿ ಉಳಿದಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅತಿ ಹೆಚ್ಚು ಅಂದರೆ 19 ಖಾತೆಗಳ ಬಾಕಿ ಉಳಿಸಿಕೊಂಡಿದೆ.

(ಕ್ರಮ: ಜಿಲ್ಲೆಗಳ ಮುಖ್ಯ ಆಳಿತಾಧಿಕಾರಿ ಮತ್ತು ಲೀಡ್ ಜಿಲ್ಲಾ ವ್ಯವಸ್ಥಾಪಕರು)

ಕಾರ್ಯಸೂಚಿ – 9

ಸರ್ಕಾರದ ವಿವಿಧ ಪ್ರಾಯೋಜಿತ ಯೋಜನೆಗಳ ಅಡಿ, ಸಾಲದ ಅರ್ಜಿಗಳಿಗಾಗಿ ಏಕೀಕೃತ ಪೋರ್ಟಲ್ ಅಭಿವೃದ್ಧಿ.

ರಾಷ್ಟ್ರೀಯ ಮಾಹಿತಿ ಕೇಂದ್ರ(ಎನ್‌ಐಸಿ)ವು ಸಾರ್ವಜನಿಕರಿಗೆ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಎಲ್ಲಾ ಸಾಲ ಪ್ರಸ್ತಾವನೆಗಳನ್ನು ಆನ್‌ಲೈನ್ ವೇದಿಕೆಯ ಮೂಲಕ ಅಪ್‌ಲೋಡ್ ಮಾಡಲು ಒಂದು ಪೋರ್ಟಲ್ ಅಭಿವೃದ್ಧಿಪಡಿಸಿದೆ. ಇದು ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದ ಎಲ್ಲಾ ಹಣಕಾಸು ಸಂಸ್ಥೆಗಳು, ಅರ್ಜಿದಾರರು ಮತ್ತು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಲಭ್ಯವಿದೆ. ಅರ್ಜಿದಾರರು, ಇಲಾಖೆಗಳು ಪೋರ್ಟಲ್‌ನಲ್ಲಿ ಸಾಲ ಪ್ರಸ್ತಾವನೆಗಳನ್ನು ಅಪ್‌ಲೋಡ್ ಮಾಡುತ್ತಾರೆ, ಬ್ಯಾಂಕ್ ಶಾಖೆ ಆಯ್ಕೆ ಮಾಡಿದ ನಂತರ ಅದು ಶಾಖೆಯ ಲಾಗಿನ್‌ನಲ್ಲಿ ಪ್ರತಿಫಲಿಸುತ್ತದೆ. ಶಾಖಾ ವ್ಯವಸ್ಥಾಪಕರು ಪ್ರಕ್ರಿಯೆ ಪೂರ್ಣಗೊಳಿಸುವ ಕಾಲಾವಧಿ(ಟರ್ನ್ ಅರೌಂಡ್ ಟೈಮ್) ಒಳಗೆ ಸಾಲ ಪ್ರಸ್ತಾವನೆಯನ್ನು ಅನುಮೋದಿಸಬೇಕು ಅಥವಾ ತಿರಸ್ಕರಿಸಬೇಕು. ಅರ್ಜಿದಾರರು, ಇಲಾಖೆಗಳು, ಹಣಕಾಸು ಸಂಸ್ಥೆಗಳು ಯಾವುದೇ ಸಮಯದಲ್ಲಿ ಅರ್ಜಿಯ ಸ್ಥಿತಿಗತಿ ಟ್ರ್ಯಾಕ್(ಪತ್ತೆ) ಮಾಡಬಹುದು. ಇದನ್ನು ಈಗಾಗಲೇ ಬಿಹಾರ, ಮಧ್ಯಪ್ರದೇಶ ಮತ್ತು ಗುಜರಾತ್ ರಾಜ್ಯದಲ್ಲಿ ಎನ್‌ಐಸಿ ಬೆಂಬಲದೊಂದಿಗೆ ಜಾರಿಗೆ ತರಲಾಗಿದೆ.

ವಿವಿಧ ಸರ್ಕಾರಿ ಪ್ರಾಯೋಜಿತ ಯೋಜನೆಗಳ ಫಲಾನುಭವಿಗಳು ಪಾರದರ್ಶಕತೆ, ಸಕಾಲಿಕ ಮೌಲ್ಯಮಾಪನ ಮತ್ತು ಸಾಲ ಪ್ರಸ್ತಾವನೆಗಳ ಮಂಜೂರಾತಿಯ ಪ್ರಯೋಜನ ಪಡೆಯುವಂತೆ ನಮ್ಮ ರಾಜ್ಯದಲ್ಲಿ ಈ ಉಪಕ್ರಮವನ್ನು ಕಾರ್ಯಗತಗೊಳಿಸಲು ನಮಗೆ ಸಹಾಯ ಮಾಡಬೇಕು ಎಂದು

ಎಸ್‌ಎಲ್‌ಬಿಸಿ ಸಂಚಾಲಕರು ಸಭೆಯ ಅಧ್ಯಕ್ಷರಿಗೆ ಮನವಿ ಮಾಡಿದರು. ಇದು ವಿವಿಧ ರಾಜ್ಯ ಸರ್ಕಾರಿ ಇಲಾಖೆಗಳು, ಬ್ಯಾಂಕುಗಳು ಮತ್ತು ನಿಯಂತ್ರಕರಿಗೆ ದತ್ತಾಂಶ ಸುಲಭವಾಗಿ ಲಭ್ಯವಾಗುವಂತೆ ಮಾಡುತ್ತದೆ.

ರಾಜ್ಯ ಎನ್‌ಐಸಿ ತಂಡ ಮತ್ತು ಇ-ಆಡಳಿತ ಇಲಾಖೆಯೊಂದಿಗೆ ಏಕೀಕೃತ ಪೋರ್ಟಲ್ ಅಭಿವೃದ್ಧಿಪಡಿಸಲು ಔಪಚಾರಿಕ ಚರ್ಚೆ ನಡೆಸುವಂತೆ ಅಧ್ಯಕ್ಷರು, ಎಸ್‌ಎಲ್‌ಬಿಸಿಗೆ ಸೂಚನೆ ನೀಡಿದರು.

(ಕ್ರಮ: ಎಸ್‌ಎಲ್‌ಬಿಸಿ ಮತ್ತು ಇ-ಆಡಳಿತ ಇಲಾಖೆ, ಕರ್ನಾಟಕ ಸರ್ಕಾರ)

ಕಾರ್ಯಸೂಚಿ – 10

ಡಿಜಿಟಲ್ ಇ-ಸ್ಟ್ಯಾಂಪ್ ಶುಲ್ಕ ಮರುಪಾವತಿಗೆ ಮನವಿ

ಕೆನರಾ ಬ್ಯಾಂಕ್ ದಿನಾಂಕ: 24.04.2025ರ ಪತ್ರದಲ್ಲಿ ಮರುಪಾವತಿ ಪ್ರಕ್ರಿಯೆ ಸ್ವಯಂಚಾಲಿತಗೊಳಿಸಲು ಎಪಿಐ ಏಕೀಕರಣದ ಅಗತ್ಯತೆ, ಹಸ್ತಚಾಲಿತ ಹಸ್ತಕ್ಷೇಪ ಕಡಿಮೆ ಮಾಡುವುದು, ಡಿಜಿಟಲ್ ಇ-ಸ್ಟ್ಯಾಂಪ್ ಶುಲ್ಕಗಳ ಮರುಪಾವತಿ ಸುಗಮಗೊಳಿಸಲು ಪ್ರಮಾಣೀಕೃತ ಕಾರ್ಯವಿಧಾನದ ಬಗ್ಗೆ ಬೆಳಕು ಚೆಲ್ಲಿದೆ. ಅಲ್ಲದೆ, ಕೆನರಾ ಬ್ಯಾಂಕ್‌ಗೆ 3,47,111 ರೂ. ಡಿಜಿಟಲ್ ಇ-ಸ್ಟ್ಯಾಂಪ್ ಮೌಲ್ಯದ ಮರುಪಾವತಿ ಬಗ್ಗೆಯೂ ಪ್ರಸ್ತಾಪಿಸಿದೆ ಎಂದು ಸಂಚಾಲಕರು ತಿಳಿಸಿದರು.

ಪ್ರಮಾಣೀಕೃತ ಕಾರ್ಯವಿಧಾನವನ್ನು ಸುಗಮಗೊಳಿಸಲು, ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವ ಸಂಬಂಧ, ಈ ವಿಷಯವನ್ನು ಕರ್ನಾಟಕ ಸರ್ಕಾರದ ಮುದ್ರಾಂಕಗಳು ಮತ್ತು ನೋಂದಣಿ ಇಲಾಖೆಯ ನೋಂದಣಿ ಮಹಾನಿರೀಕ್ಷಕರ ಜತೆ ಚರ್ಚಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

(ಮುದ್ರಾಂಕಗಳ ಇಲಾಖೆ, ಕರ್ನಾಟಕ ಸರ್ಕಾರ)

ಕಾರ್ಯಸೂಚಿ – 11

11.1- ಖಜಾನೆ II ಕರ್ನಾಟಕ ರಾಜ್ಯ ಪಿಂಚಣಿ ಮರುಪಾವತಿ:

ಹಲವು ತಿಂಗಳುಗಳಿಂದ ಬಾಕಿ ಇರುವ ಕರ್ನಾಟಕ ರಾಜ್ಯ ಪಿಂಚಣಿ ಮರುಪಾವತಿಸಲು ಕೆನರಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾದಂತಹ ಪ್ರಮುಖ ಬ್ಯಾಂಕ್‌ಗಳಿಂದ **SLBC** ಪ್ರಸ್ತಾವನೆಗಳನ್ನು ಸ್ವೀಕರಿಸಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

ಈ ವಿಷಯವನ್ನು ಪರಿಶೀಲಿಸುವಂತೆ ಸಭೆಯ ಅಧ್ಯಕ್ಷರು ಕರ್ನಾಟಕ ಸರ್ಕಾರದ ಹಣಕಾಸು ಇಲಾಖೆ ಕಾರ್ಯದರ್ಶಿ ಅವರಿಗೆ ಸೂಚಿಸಿದರು.

(ಹಣಕಾಸು ಇಲಾಖೆ, ಕರ್ನಾಟಕ ಸರ್ಕಾರ)

11.2- ಎಸ್ಎಲ್‌ಬಿಸಿ ಟೋಲ್ ಫ್ರೀ ಸಂಖ್ಯೆ ಒಪ್ಪಂದ ವಿಸ್ತರಣೆ:

ಎಸ್ಎಲ್‌ಬಿಸಿ ಟೋಲ್ ಫ್ರೀ ಸಂಖ್ಯೆ(180042597777) ಒಪ್ಪಂದ 31.08.2025ರಂದು ಮುಕ್ತಾಯಗೊಳ್ಳಲಿದೆ. 01.09.2025ರಿಂದ ಆರಂಭವಾಗುವ 2 ವರ್ಷಗಳ ಅವಧಿ ತನಕ ಒಪ್ಪಂದದ ವಿಸ್ತರಣೆಗೆ ಅನುಮತಿ ನೀಡುವಂತೆ ಎಸ್ಎಲ್‌ಬಿಸಿ ಮನವಿ ಮಾಡಿತು.

ಸಭೆಯು ಈ ಮನವಿಯನ್ನು ಅನುಮೋದಿಸಿತು.

11.3- ಜಿಯೋ ಪೇಮೆಂಟ್ಸ್ ಬ್ಯಾಂಕ್ ಅನ್ನು ಎಸ್ಎಲ್‌ಬಿಸಿ ಸದಸ್ಯ ಬ್ಯಾಂಕ್ ಆಗಿ ಸೇರಿಸುವುದು

ಜಿಯೋ ಪೇಮೆಂಟ್ಸ್ ಬ್ಯಾಂಕ್ 24.01.2025ರಂದು ಬರೆದ ಪತ್ರ ಬರೆದಿದ್ದು, ಎಸ್ಎಲ್‌ಬಿಸಿ ಸದಸ್ಯ ಬ್ಯಾಂಕ್ ಆಗಿ ಸೇರಿಸುವಂತೆ ಮನವಿ ಮಾಡಿದೆ ಎಂದು ಸಂಚಾಲಕರು ತಿಳಿಸಿದರು.

ಇದಕ್ಕೆ ಸಭೆಯು ಜಿಯೋ ಪೇಮೆಂಟ್ಸ್ ಬ್ಯಾಂಕ್ ಅನ್ನು ಎಸ್ಎಲ್‌ಬಿಸಿ ಸದಸ್ಯ ಬ್ಯಾಂಕ್ ಆಗಿ ಸೇರಿಸಲು ಅನುಮೋದನೆ ನೀಡಿತು.

ಕಾರ್ಯಸೂಚಿ – 12

ಕರ್ನಾಟಕದ ಆರ್‌ಬಿಐ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಸೊನಾಲಿ ಸೆನ್ ಗುಪ್ತಾ ಅವರು ತಮ್ಮ ಆರಂಭಿಕ ಭಾಷಣದಲ್ಲಿ, 2025 ಮಾರ್ಚ್ ತ್ರೈಮಾಸಿಕದಲ್ಲಿ ಕರ್ನಾಟಕದ ಎಲ್ಲಾ 31 ಜಿಲ್ಲೆಗಳಲ್ಲಿ ಡಿಸಿಸಿ/ಡಿಎಲ್ಆರ್‌ಸಿ ಸಭೆಗಳನ್ನು ಸಕಾಲಿಕವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ರಾಜ್ಯ ಸರ್ಕಾರವು ನೀಡಿದ ಬೆಂಬಲ ಮತ್ತು ಎಲ್‌ಡಿಎಂಗಳು ತೆಗೆದುಕೊಂಡ ಹಲವು ಪ್ರಯತ್ನಗಳನ್ನು ಶ್ಲಾಘಿಸಿದರು. ರಾಜ್ಯದ 2025-26ರ ಸಮಗ್ರ ವಾರ್ಷಿಕ ಸಾಲ ಯೋಜನೆ(ಎಸಿಪಿ)ಯನ್ನು ಅಂತಿಮಗೊಳಿಸಿದ್ದಕ್ಕಾಗಿ ಅವರು ಎಸ್ಎಲ್‌ಬಿಸಿ ಸಂಚಾಲಕ ಬ್ಯಾಂಕ್, ನಬಾರ್ಡ್ ಮತ್ತು ಕರ್ನಾಟಕದ ಲೀಡ್ ಬ್ಯಾಂಕ್‌ಗಳನ್ನು ಅಭಿನಂದಿಸಿದರು. ಕರ್ನಾಟಕದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಬ್ಯಾಂಕ್‌ಗಳು ಎಸಿಪಿ 2025-26ರಲ್ಲಿ ನಿಗದಿಪಡಿಸಿದ ಗುರಿಗಳ ಸಾಧನೆಗೆ ಸಕ್ರಿಯವಾಗಿ ಕೊಡುಗೆ ನೀಡಬೇಕೆಂದು ಒತ್ತಾಯಿಸಿದರು.

ಬ್ಯಾಂಕುಗಳು ಆದ್ಯತಾ ವಲಯದ ಸಾಲ ಪ್ರಮಾಣಪತ್ರ(ಪಿಎಸ್ಎಲ್‌ಸಿ)ಗಳನ್ನು ಬಳಸುತ್ತಿರುವುದರಿಂದ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿಗೆ(ಆರ್.ಐ.ಡಿ.ಎಫ್) ಹಣದ ಹರಿವು ಕಡಿಮೆಯಾಗುತ್ತಿದೆ ಎಂಬ ಆಕ್ಷೇಪಣೆಗಳಿಗೆ ಪ್ರತಿಕ್ರಿಯಿಸಿದ ಅವರು, ಕೊರತೆಯ ಸಂದರ್ಭದಲ್ಲಿ ಈ ಸಾಧನಗಳನ್ನು ಖರೀದಿಸುವ ಮೂಲಕ ಆದ್ಯತಾ ವಲಯದ ಸಾಲ ಗುರಿ ಮತ್ತು ಉಪ-ಗುರಿಗಳನ್ನು ಸಾಧಿಸಲು ಬ್ಯಾಂಕುಗಳಿಗೆ ಅನುವು ಮಾಡಿಕೊಡಲು ಮತ್ತು ಅದೇ ಸಮಯದಲ್ಲಿ ಹೆಚ್ಚುವರಿ ಬ್ಯಾಂಕುಗಳನ್ನು ಪ್ರೋತ್ಸಾಹಿಸಲು ಪಿಎಸ್ಎಲ್‌ಸಿ ಯೋಜನೆಯನ್ನು 2016 ಏಪ್ರಿಲ್ ನಲ್ಲಿ ಪರಿಚಯಿಸಲಾಯಿತು. ಇದರಿಂದಾಗಿ ಆದ್ಯತಾ ವಲಯದ ಅಡಿ ವಿವಿಧ ವರ್ಗಗಳಿಗೆ ಸಾಲ ಹೆಚ್ಚಿಸಬಹುದು ಎಂದರಲ್ಲದೆ, ಸಭೆಯ ಪ್ರಯೋಜನಕ್ಕಾಗಿ ಅವರು 4 ವಿಧದ

ಪಿಎಸ್‌ಎಲ್‌ಸಿಗಳನ್ನು(ಸಾಮಾನ್ಯ, ಕೃಷಿ, ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಸಣ್ಣ, ಅತಿಸಣ್ಣ ಉದ್ದಿಮಗಳು) ವಿವರಿಸಿದರು.

12.1. ನೇರ ನಗದು ವರ್ಗಾವಣೆ(ಡಿಬಿಟಿ) ಮತ್ತು ಮೇಲ್ವಿಚಾರಣೆ/ಪರಾಮರ್ಶೆ ಒಳಗೊಂಡ ನಿಷ್ಕ್ರಿಯ ಖಾತೆಗಳ ಸಕ್ರಿಯಗೊಳಿಸುವಿಕೆ:

ಆರ್‌ಬಿಐ 2024 ಜನವರಿ 1ರಂದು ಹೊರಡಿಸಿದ "ನಿಷ್ಕ್ರಿಯ ಖಾತೆಗಳು/ಬ್ಯಾಂಕ್‌ಗಳಲ್ಲಿ ಕ್ಲೇಮು ಪಡೆಯದ ಠೇವಣಿಗಳು - ಪರಿಷ್ಕೃತ ಸೂಚನೆಗಳು" ಸುತ್ತೋಲೆಯ ಬಗ್ಗೆ ಆರ್‌ಬಿಐ ಉಪ ಪ್ರಧಾನ ವ್ಯವಸ್ಥಾಪಕರು(ಡಿಜಿಎಂ) ಸಭೆಗೆ ಮಾಹಿತಿ ನೀಡಿದರು. ಸುತ್ತೋಲೆಯ ಪ್ರಕಾರ, ಬ್ಯಾಂಕುಗಳು ತಮ್ಮ ಕೋರ್ ಬ್ಯಾಂಕಿಂಗ್ ವ್ಯವಸ್ಥೆ(ಸಿಬಿಎಸ್)ಯಲ್ಲಿ ಸರ್ಕಾರಿ ಯೋಜನೆಗಳ ಅಡಿಯಲ್ಲಿ ಬರುವ ವಿದ್ಯಾರ್ಥಿವೇತನ ಮೊತ್ತಗಳು ಮತ್ತು/ಅಥವಾ ನೇರ ನಗದು ವರ್ಗಾವಣೆ(ಡಿಬಿಟಿ)/ಎಲೆಕ್ಟ್ರಾನಿಕ್ ನಗದು ವರ್ಗಾವಣೆ(ಇಬಿಟಿ)ಗಾಗಿ ತೆರೆಯಲಾದ ಖಾತೆಗಳನ್ನು ಪ್ರತ್ಯೇಕಿಸಬೇಕಾಗುತ್ತದೆ, ಅಂತಹ ಖಾತೆಗಳು ನಿಷ್ಕ್ರಿಯವಾಗಿದ್ದರೂ ಸಹ ಡಿಬಿಟಿ ನಿಧಿಗಳ ಸರಾಗ ಜಮೆ ಅಥವಾ ಪಾವತಿಯನ್ನು ಖಚಿತಪಡಿಸಿಕೊಳ್ಳಲು ಇದು ಅತ್ಯಗತ್ಯ ಎಂದರು.

ಇನ್ನೂ ಗಣನೀಯ ಸಂಖ್ಯೆಯ ಅಂತಹ ಖಾತೆಗಳು ಸಕ್ರಿಯಗೊಳಿಸಲು ಬಾಕಿ ಉಳಿದಿವೆ ಎಂದು ಅವರು ಒತ್ತಿ ಹೇಳಿದರು. ನಿಷ್ಕ್ರಿಯ/ಸುಪ್ತ(ಜಡ)/ಸ್ಥಗಿತಗೊಂಡ ಖಾತೆಗಳ ಸಂಖ್ಯೆಯನ್ನು ಕಡಿಮೆ ಮಾಡಲು, ವಿಶೇಷವಾಗಿ ಡಿಬಿಟಿ ಫಲಾನುಭವಿಗಳಿಗೆ ಸಂಬಂಧಿಸಿದ ಖಾತೆಗಳನ್ನು ಕಡಿಮೆ ಮಾಡಲು ತುರ್ತಾಗಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸದಸ್ಯ ಬ್ಯಾಂಕುಗಳಿಗೆ ಅವರು ಸಲಹೆ ನೀಡಿದರು. ಸರ್ಕಾರಿ ಪ್ರಯೋಜನಗಳು ಅಥವಾ ಸವಲತ್ತುಗಳನ್ನು ಹಿಂದುಳಿದ ವರ್ಗಗಳಿಗೆ ನಿರಂತರವಾಗಿ ಪಾವತಿಸುವುದನ್ನು ಖಚಿತಪಡಿಸಿಕೊಳ್ಳಲು ಮತ್ತು ಸಕ್ರಿಯಗೊಳಿಸುವ ಪ್ರಕ್ರಿಯೆಯನ್ನು ರಗಳೆ-ಮುಕ್ತವಾಗಿ ಸುಗಮಗೊಳಿಸಲು ಇದು ನಿರ್ಣಾಯಕವಾಗಿದೆ.

(ಕ್ರಮ: ಎಲ್ಲಾ ಬ್ಯಾಂಕುಗಳು)

12.2. ಖಾಸಗಿ ವಲಯದ ಬ್ಯಾಂಕಿನ ಗ್ರಾಮೀಣ ಶಾಖೆಯ ಪರಾಮರ್ಶೆ - ಕಾರ್ಯಕ್ಷಮತೆ ಮತ್ತು ಹಣಕಾಸು ಸೇರ್ಪಡೆ:

2024 ಡಿಸೆಂಬರ್ 31ರ ಹೊತ್ತಿಗೆ, ರಾಜ್ಯದಲ್ಲಿ ಒಟ್ಟು ಗ್ರಾಮೀಣ ಬ್ಯಾಂಕ್ ಶಾಖೆಗಳ ಸಂಖ್ಯೆ 4,403 ಎಂದು ಆರ್‌ಬಿಐ ಉಪ ಮಹಾಪ್ರಬಂಧಕರು(ಡಿಜಿಎಂ) ಸಭೆಗೆ ಮಾಹಿತಿ ನೀಡಿದರು. ಇವುಗಳಲ್ಲಿ, ಖಾಸಗಿ ವಲಯದ ಬ್ಯಾಂಕುಗಳು 249 ಶಾಖೆಗಳನ್ನು ಹೊಂದಿದ್ದು, 5.66% ಪಾಲನ್ನು ಪ್ರತಿನಿಧಿಸುತ್ತವೆ.

ಈ ಖಾಸಗಿ ವಲಯದ ಗ್ರಾಮೀಣ ಶಾಖೆಗಳ ಕಾರ್ಯಕ್ಷಮತೆಯನ್ನು ನಿರ್ದಿಷ್ಟವಾಗಿ ಗಮನ ಹರಿಸಿ ಪರಿಶೀಲಿಸುವಂತೆ ಅವರು ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ(ಎಸ್‌ಎಲ್‌ಬಿಸಿ)ಗೆ ಸಲಹೆ ನೀಡಿದರು:

i. **ಕೃಷಿ ಸಾಲದ ಮಾನ್ಯತೆ:** ಸಾಲ ಖಾತೆ ಅಥವಾ ಮಾದರಿಗಳ ವಿವರವಾದ ವಿಶ್ಲೇಷಣೆ, ಸ್ವಸಹಾಯ ಸಂಘಗಳ ಸಾಲಗಳು, ಕೆಸಿಸಿ ಸಾಲಗಳು, ಬೆಳೆ ಸಾಲಗಳು, ಇತರ ಆದ್ಯತಾ ವಲಯದ ಸಾಲಗಳು

ಮತ್ತು ವಿವಿಧ ಸರ್ಕಾರಿ ಯೋಜನೆಗಳ ಅಡಿ ಬರುವ ಸಾಲಗಳಂತಹ ಉತ್ಪನ್ನ ಪ್ರಕಾರಗಳಿಂದ ವರ್ಗೀಕರಿಸಲಾಗಿದೆ.

ii. **ಆರ್ಥಿಕ ಸೇರ್ಪಡೆ:** ಶೂನ್ಯ-ಬಾಕಿ ಮೊತ್ತದಲ್ಲಿ ಖಾತೆ ತೆರೆಯುವಿಕೆ, ನೇರ ನಗದು ವರ್ಗಾವಣೆ(ಡಿಬಿಟಿ) ಮಾನ್ಯತೆ ಮತ್ತು ನಿಷ್ಕ್ರಿಯ ಖಾತೆಗಳು ಸೇರಿದಂತೆ ಪ್ರಮುಖ ಸೂಚಕಗಳ ಮೇಲ್ವಿಚಾರಣೆ.

iii. **ನಿರ್ಣಾಯಕ ಶಾಖೆ ಗುರುತಿಸುವಿಕೆ:** ಗ್ರಾಮೀಣ ಶಾಖೆಗಳನ್ನು ಗುರುತಿಸುವುದು - ವಿಶೇಷವಾಗಿ 5ನೇ ಶ್ರೇಣಿ 5 ಮತ್ತು 6ನೇ ಶ್ರೇಣಿಯ ಕೇಂದ್ರಗಳಲ್ಲಿರುವ ಶಾಖೆಗಳು - ಆಯಾ ಸ್ಥಳಗಳಲ್ಲಿ ಏಕೈಕ ಬ್ಯಾಂಕಿಂಗ್ ಉಪಸ್ಥಿತಿ ಇರುವ ಶಾಖೆಗಳು, ಏಕೆಂದರೆ ಇವು ಆರ್ಥಿಕ ಸೇರ್ಪಡೆ ಪ್ರಯತ್ನಗಳಿಗೆ ನಿರ್ಣಾಯಕವಾಗಿವೆ.

ಮತ್ತಷ್ಟು ಮಾಹಿತಿ ನೀಡಿದ ಅವರು, ಖಾಸಗಿ ವಲಯದ ಬ್ಯಾಂಕುಗಳ ಗ್ರಾಮೀಣ ಶಾಖೆಗಳು ಸಾಂಪ್ರದಾಯಿಕ ಭೌತಿಕ ಬ್ಯಾಂಕ್ ಶಾಖೆಗಳಂತೆ ನಿರೀಕ್ಷಿತ ಸಂಪೂರ್ಣ ಸೇವೆಗಳನ್ನು ನೀಡದಿರುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್ ಹಲವಾರು ದೂರುಗಳನ್ನು ಸ್ವೀಕರಿಸುತ್ತಿದೆ ಎಂದರು. ವಿಶೇಷ ಮೇಲ್ವಿಚಾರಣೆಗಾಗಿ ಅಂತಹ ಶಾಖೆಗಳನ್ನು ಗುರುತಿಸಲು ಮತ್ತು ಸೇವಾ ವಿತರಣೆಯನ್ನು ನಿರ್ಣಯಿಸಲು ಅವುಗಳನ್ನು ನಿಯತಕಾಲಿಕವಾಗಿ ಪರಿಶೀಲಿಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಎಸ್‌ಎಲ್‌ಬಿಸಿಗೆ ಸೂಚಿಸಿದರು.

(ಕ್ರಮ: ಎಸ್‌ಎಲ್‌ಬಿಸಿ ಮತ್ತು ಎಲ್ಲಾ ಖಾಸಗಿ ಬ್ಯಾಂಕುಗಳು)

12.3. 5 ಮತ್ತು 6ನೇ ಶ್ರೇಣಿಯ ಕೇಂದ್ರಗಳಲ್ಲಿ ನಿಷ್ಕ್ರಿಯ ಸ್ಥಿರ ವ್ಯವಹಾರ ಪ್ರತಿನಿಧಿಗಳು:

ಆರ್‌ಬಿಐನ ಉಪ ಪ್ರಧಾನ ವ್ಯವಸ್ಥಾಪಕರು (ಡಿಜಿಎಂ) ಮಾತನಾಡಿ, ಎಲ್ಲಾ ಸದಸ್ಯ ಬ್ಯಾಂಕ್‌ಗಳು 5 ಮತ್ತು 6ನೇ ಶ್ರೇಣಿಯ ಕೇಂದ್ರಗಳಲ್ಲಿ ಬ್ಯಾಂಕಿಂಗ್ ಸೇವೆಗಳಿಗೆ ಅಡೆತಡೆಯಿಲ್ಲದ ಪ್ರವೇಶ ಖಚಿತಪಡಿಸಿಕೊಳ್ಳುವಂತೆ ಸಲಹೆ ನೀಡಿದರು, ವಿಶೇಷವಾಗಿ ವ್ಯವಹಾರ ಪ್ರತಿನಿಧಿಗಳ ಶಾಖೆಗಳೇ ಏಕೈಕ ಬ್ಯಾಂಕಿಂಗ್ ಉಪಸ್ಥಿತಿ ಇರುವ ಕಡೆ. ಈ ಪ್ರದೇಶಗಳಲ್ಲಿ ನಿಷ್ಕ್ರಿಯ ಸ್ಥಿರ ವ್ಯವಹಾರ ಪ್ರತಿನಿಧಿಗಳನ್ನು ಗುರುತಿಸಲು ಮತ್ತು ನಿರಂತರ ಬ್ಯಾಂಕಿಂಗ್ ಸೇವೆಗಳನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ಸಕ್ರಿಯಗೊಳಿಸಲು ಅಥವಾ ಬದಲಾಯಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ಸದಸ್ಯ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದರು.

ಇದಲ್ಲದೆ, ಶೇ.16ರಷ್ಟು ವ್ಯವಹಾರ ಪ್ರತಿನಿಧಿಗಳು(ಬಿಸಿ) ಪ್ರಸ್ತುತ ನಿಷ್ಕ್ರಿಯವಾಗಿವೆ ಎಂದು ಅವರು ಮಾಹಿತಿ ನೀಡಿದರು. ಅಲ್ಲದೆ, ಕೊನೆಯ ಹಂತದ ಸಂಪರ್ಕ ಖಚಿತಪಡಿಸಿಕೊಳ್ಳಲು ಮತ್ತು ಆರ್ಥಿಕ ಸೇರ್ಪಡೆ ಪ್ರಯತ್ನಗಳನ್ನು ಬಲಪಡಿಸಲು ಈ ಬಿಸಿಗಳ ತ್ವರಿತ ಬದಲಾವಣೆ ಅಥವಾ ಮರುಸಕ್ರಿಯಗೊಳಿಸುವಿಕೆಗೆ ಪರಿಹಾರಗಳನ್ನು ಕಂಡುಕೊಳ್ಳುವಂತೆ ಅವರು ಬ್ಯಾಂಕುಗಳನ್ನು ಒತ್ತಾಯಿಸಿದರು.

(ಕ್ರಮ: ಎಲ್ಲಾ ಬ್ಯಾಂಕ್‌ಗಳು)

12.4. ಕೆಸಿಸಿ ಯೋಜನೆಯ ಸೂಚನೆಗಳ ಅನುಸರಣೆ ಮತ್ತು ಕೃಷಿ ಸಾಲದ ಅಂತಿಮ ಬಳಕೆಯನ್ನು ಮೇಲ್ವಿಚಾರಣೆ ಮಾಡುವುದು:

2019 ಫೆಬ್ರವರಿ 4ರ "ಕಿಸಾನ್ ಕ್ರೆಡಿಟ್ ಕಾರ್ಡ್(ಕೆಸಿಸಿ) ಯೋಜನೆ: ಪಶುಸಂಗೋಪನೆ ಮತ್ತು ಮೀನುಗಾರಿಕೆಗಾಗಿ ದುಡಿಮೆ ಬಂಡವಾಳ" ಕುರಿತ ಆರ್‌ಬಿಐ ಸುತ್ತೋಲೆಯ ಪ್ರಕಾರ, ಕೆಸಿಸಿ ಬೆಳೆ ಸಾಲಗಳು ಸೇರಿದಂತೆ ಇತರ ಕೃಷಿ ಸಾಲಗಳಂತೆಯೇ ನಿಧಿಯ ಅಂತಿಮ ಬಳಕೆಯ ಮೇಲ್ವಿಚಾರಣೆ ನಡೆಸಬೇಕು ಎಂದು ಆರ್‌ಬಿಐನ ಉಪ ಪ್ರಧಾನ ವ್ಯವಸ್ಥಾಪಕರು (ಡಿಜಿಎಂ) ಸಭೆಗೆ ತಿಳಿಸಿದರು. ಘಟಕ ಅಥವಾ ಯೋಜನೆಗೆ ನೀಡಿರುವ ಹಣಕಾಸು ಉದ್ದೇಶಗಳನ್ನು ಪರಿಶೀಲಿಸಲು ಶಾಖಾ ಅಧಿಕಾರಿಗಳು ಕ್ಷೇತ್ರ ಭೇಟಿಗಳನ್ನು ನಡೆಸಬೇಕು ಎಂದು ಅವರು ಸೂಚಿಸಿದರು.

2020 ಜನವರಿ 7ರಂದು ಆರ್‌ಬಿಐಗೆ ಪತ್ರ ಬರೆದಿರುವ ಆಂತರಿಕ ಕಾರ್ಯಕಾರಿ ಗುಂಪಿನ(ಐಡಬ್ಲ್ಯೂಜಿ) ಶಿಫಾರಸುಗಳ ಪ್ರಕಾರ, ಪರಿಣಾಮಕಾರಿ ಮೇಲ್ವಿಚಾರಣೆಗಾಗಿ ಚಿನ್ನದ ಮೇಲಾಧಾರದ ಮೇಲೆ ಮಂಜೂರು ಮಾಡಲಾದ ಕೃಷಿ ಸಾಲಗಳನ್ನು ನಿರ್ವಹಣೆ ಮಾಡಲು ಬ್ಯಾಂಕುಗಳು ಕಾರ್ಯವಿಧಾನ ವ್ಯವಸ್ಥೆಗಳನ್ನು ಹೊಂದಿರಬೇಕು ಎಂದು ಅವರು ಹೇಳಿದರು.

ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಾಲದ ಅಂತಿಮ ಬಳಕೆಯನ್ನು ಬ್ಯಾಂಕುಗಳು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುತ್ತಿಲ್ಲ, ಕೆಸಿಸಿ ಸಾಲಗಳ ಮೂಲಕ ಅತಿಯಾದ ಹಣಕಾಸು ಒದಗಿಸುವ ಕೆಲವು ಪ್ರಕರಣಗಳಲ್ಲಿ ಯೋಜನೆಯ ಸೂಚನೆಗಳನ್ನು ಉಲ್ಲಂಘಿಸಿರುವುದನ್ನು ಗುರುತಿಸಲಾಗಿದೆ ಎಂದು ಆರ್‌ಬಿಐ ಪ್ರಾದೇಶಿಕ ಕಚೇರಿಗಳ ಮಾದರಿ ಅಧ್ಯಯನಗಳಿಂದ ಕಂಡುಕೊಂಡ ಅಂಶಗಳನ್ನು ಡಿಜಿಎಂ ಎತ್ತಿ ತೋರಿಸಿದರು.

ನಿರ್ದಿಷ್ಟ ಉದ್ದೇಶಗಳಿಗಿಂತ ಬೇರೆ ಉದ್ದೇಶಗಳಿಗೆ ಹಣ ಹೋಗುವುದನ್ನು ತಡೆಗಟ್ಟಲು ಮತ್ತು ಸಾಲಗಳನ್ನು ಅವುಗಳ ನಿರ್ದಿಷ್ಟ ಉದ್ದೇಶಗಳಿಗಾಗಿ ಬಳಸಲಾಗಿದೆಯೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೃಷಿ ಸಾಲಗಳ ಸಮರ್ಪಕ ಮೇಲ್ವಿಚಾರಣೆ ಖಚಿತಪಡಿಸಿಕೊಳ್ಳಲು ಬ್ಯಾಂಕುಗಳು ಬಲವಾದ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಅವರು ಒತ್ತಿ ಹೇಳಿದರು.

(ಕ್ರಮ: ಎಲ್ಲಾ ಬ್ಯಾಂಕುಗಳು)

ನಬಾರ್ಡ್ ಸಿಜಿಎಂ ಅವರ ಹೇಳಿಕೆ(ಭಾಷಣ).

ನಬಾರ್ಡ್ ಸಿಜಿಎಂ ಡಾ. ಸುರೇಂದ್ರ ಬಾಬು ಅವರು ತಮ್ಮ ಭಾಷಣದಲ್ಲಿ, ರಾಜ್ಯದಲ್ಲಿ 2 ಆರ್‌ಆರ್‌ಬಿಗಳನ್ನು ಇತ್ತೀಚೆಗೆ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಂಬ ಒಂದೇ ಘಟಕವಾಗಿ ವಿಲೀನಗೊಳಿಸಿ, 2025 ಮೇ 1ರಿಂದ ಜಾರಿಗೆ ಬರುವಂತೆ ಮಾಡಿರುವ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕೃಷಿ ಮೂಲಸೌಕರ್ಯ, ವಸತಿ, ರಫ್ತು, ಸಾಮಾಜಿಕ ಮೂಲಸೌಕರ್ಯ ಮತ್ತು ನವೀಕರಿಸಬಹುದಾದ ಇಂಧನದಂತಹ ಕ್ಷೇತ್ರಗಳಿಗೆ 2025–26ರ ಎಸಿಪಿಯಲ್ಲಿ ಮಾಡಲಾದ ಮುನ್ಸೂಚನೆಗಳು ನಬಾರ್ಡ್

ಸಿದ್ಧಪಡಿಸಿದ ಪಿಎಲ್‌ಪಿಯಲ್ಲಿ ಸೂಚಿಸಲಾದ ಸಾಮರ್ಥ್ಯಕ್ಕಿಂತ ಕಡಿಮೆಯಾಗಿದೆ. ಜಿಲ್ಲಾ ಮಟ್ಟದಲ್ಲಿ ಸಾಲ ಹರಿವಿನ ವಲಯ ಮತ್ತು ಉಪ-ವಲಯ ಪರಿಶೀಲನೆಯ ಅಗತ್ಯವಿದೆ ಎಂದು ಅವರು ಒತ್ತಿ ಹೇಳಿದರು.

ಕರಾವಳಿ ಜಿಲ್ಲೆಗಳಲ್ಲಿ ಸೀಗಡಿ ಸಾಕಾಣಿಕೆ ಸಮೂಹಗಳ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸಿ, ಅವುಗಳ ಹೆಚ್ಚಿನ ರಫ್ತು ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು, ಎಫ್‌ಐಡಿಎಫ್ ಅಡಿ ರಾಜ್ಯದಲ್ಲಿ ಮೀನುಗಾರಿಕೆ ವಲಯಕ್ಕೆ ಹಣಕಾಸು ಒದಗಿಸುವ ಮಹತ್ವವಿದೆ. ಭಾರತ ಸರ್ಕಾರವು ಅಭಿವೃದ್ಧಿಪಡಿಸಿದ ರಾಷ್ಟ್ರೀಯ ಮೀನುಗಾರಿಕೆ ಡಿಜಿಟಲ್ ವೇದಿಕೆಯು ಮಹತ್ವಪೂರ್ಣವಾಗಿದ್ದು, ಇದನ್ನು ಮೀನುಗಾರಿಕೆ ಹಣಕಾಸು ಬೆಂಬಲಿಸಲು ಬ್ಯಾಂಕುಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು.

ಮೀನುಗಾರಿಕೆ ಅಭಿವೃದ್ಧಿಯನ್ನು ಮತ್ತಷ್ಟು ಉತ್ತೇಜಿಸಲು, ಸರ್ಕಾರಿ ಪ್ರಾಯೋಜಿತ ವಿವಿಧ ಯೋಜನೆಗಳ ಬಗ್ಗೆ ಜಾಗೃತಿ ಮೂಡಿಸಲು ನಬಾರ್ಡ್ ಉಡುಪಿಯಲ್ಲಿ ಕಾರ್ಯಾಗಾರವನ್ನು ಆಯೋಜಿಸಲು ಯೋಜಿಸಿದೆ. ಆಹಾರ ಸಂಸ್ಕರಣಾ ನಿಧಿ ಮತ್ತು ರಾಜ್ಯದಲ್ಲಿ ಆಹಾರ ಉದ್ಯಾನವನಗಳ ಅಭಿವೃದ್ಧಿಗೆ ಹಣಕಾಸು ಒದಗಿಸುವ ಅಗತ್ಯತೆ ಇದೆ ಎಂದು ಅವರು ಹೇಳಿದರು.

ಕಾರ್ಯಸೂಚಿ ವಿಷಯ ಸಂಖ್ಯೆ – 13

13.1 ಆರ್‌ಐಡಿಎಫ್ ಅಡಿ ಕರ್ನಾಟಕ ಸರ್ಕಾರಕ್ಕೆ ಬೆಂಬಲ:

ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಗ್ರಾಮೀಣ ಸಂಪರ್ಕ ಮತ್ತು ಸಾಮಾಜಿಕ ವಲಯ ಸೇರಿದಂತೆ ವಿವಿಧ ವಲಯಗಳಲ್ಲಿ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಕರ್ನಾಟಕ ಸರ್ಕಾರ (ಜಿಒಕೆ)ವನ್ನು ನಬಾರ್ಡ್ ಸಕ್ರಿಯವಾಗಿ ಬೆಂಬಲಿಸುತ್ತಿದೆ ಎಂದು ನಬಾರ್ಡ್ ಸಿಜಿಎಂ ತಿಳಿಸಿದರು. ಗ್ರಾಮೀಣ ಕುಡಿಯುವ ನೀರು ಸರಬರಾಜು ಮತ್ತು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆ ಮೂಲಸೌಕರ್ಯದಂತಹ ಯೋಜನೆಗಳ ಮೇಲೆ ಗಮನ ಹರಿಸಲಾಗಿದೆ. ಈ ಉಪಕ್ರಮಗಳು ಗ್ರಾಮೀಣ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಗಮನಾರ್ಹವಾಗಿ ಕೊಡುಗೆ ನೀಡಿವೆ. ನಬಾರ್ಡ್‌ನಿಂದ ರಾಜ್ಯ ಸರ್ಕಾರಕ್ಕೆ ಆರ್‌ಐಡಿಎಫ್ ನೆರವು 5.4 ಲಕ್ಷ ಹೆಕ್ಟೇರ್‌ಗಳಿಗೆ ನೀರಾವರಿ ಸಾಮರ್ಥ್ಯವನ್ನು ಸೃಷ್ಟಿಸಿದೆ. ನೀರಾವರಿ ಸಾಮರ್ಥ್ಯದ ಜಿಲ್ಲಾವಾರು ದತ್ತಾಂಶವು ನಬಾರ್ಡ್‌ನಲ್ಲಿ ಲಭ್ಯವಿದೆ, ಅದನ್ನು ಎಸ್‌ಎಲ್‌ಬಿಸಿಗೆ ನೀಡಬಹುದು ಎಂದು ಅವರು ಉಲ್ಲೇಖಿಸಿದರು. ನೀರಾವರಿ ಪ್ರದೇಶಗಳಲ್ಲಿ ಬ್ಯಾಂಕಿಂಗ್ ಯೋಜನೆಯನ್ನು ಸಿದ್ಧಪಡಿಸಿ, ರೈತರಿಗೆ ಸಾಲ ನೀಡುವಂತೆ ಅವರು ಬ್ಯಾಂಕುಗಳನ್ನು ಒತ್ತಾಯಿಸಿದರು.

(ಕ್ರಮ: ಎಸ್‌ಎಲ್‌ಬಿಸಿ)

13.2 ಎಲೆಕ್ಟ್ರಾನಿಕ್ ನೆಗೋಷಿಯೇಬಲ್ ವೇರ್‌ಹೌಸ್ ರಶೀದಿಗಳ (ಇ-ಎನ್‌ಡಬ್ಲ್ಯುಆರ್‌ಗಳು) ಮೂಲಕ ಅಡಮಾನ ಹಣಕಾಸು ಉತ್ತೇಜನ

ಉಗ್ರಾಣ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ(ಡಬ್ಲ್ಯುಡಿಆರ್ ಎ)ವನ್ನು 2007ರ ಉಗ್ರಾಣ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಅಡಿ ಸ್ಥಾಪಿಸಲಾಯಿತು, ಇದು ದೇಶದಲ್ಲಿ ನೆಗೋಷಿಯೇಬಲ್ ವೇರ್‌ಹೌಸ್ ರಶೀದಿ(ಎನ್ ಡಬ್ಲ್ಯುಆರ್) ವ್ಯವಸ್ಥೆಯನ್ನು ರೂಪಿಸುವ ಪ್ರಾಥಮಿಕ ಉದ್ದೇಶ ಹೊಂದಿದೆ. ಎನ್ ಡಬ್ಲ್ಯುಆರ್ ವ್ಯವಹಾರ ಸುಗಮಗೊಳಿಸುವ ಮತ್ತು ಗೋದಾಮುಗಳನ್ನು ನಿಯಂತ್ರಿಸುವ ಪ್ರಮುಖ ಸಾಧನವಾಗಿ ಹೊರಹೊಮ್ಮಿದೆ. ಎಲೆಕ್ಟ್ರಾನಿಕ್ ನೆಗೋಷಿಯೇಬಲ್ ವೇರ್‌ಹೌಸ್ ರಶೀದಿ(ಇ-ಎನ್‌ಡಬ್ಲ್ಯುಆರ್)ಗಳ ಪರಿಚಯವು ಪ್ರಕ್ರಿಯೆಯನ್ನು ಮತ್ತಷ್ಟು ಸುಗಮಗೊಳಿಸಿದೆ, ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳಿಂದ ಸುಲಭವಾದ ಅಡಮಾನ ಹಣಕಾಸು ಒದಗಿಸಲು ಅನುವು ಮಾಡಿಕೊಡುತ್ತದೆ.

ಇ-ಎನ್‌ಡಬ್ಲ್ಯುಆರ್‌ಗಳಿಗೆ ಪ್ರತಿಯಾಗಿ ಹಣಕಾಸು ಒದಗಿಸುವುದನ್ನು ಉತ್ತೇಜಿಸಲು ಡಬ್ಲ್ಯುಡಿಆರ್‌ಎ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ, ವಿಶೇಷವಾಗಿ ಸುಗ್ಗಿಯ ನಂತರದ ಹಂತದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗುರಿಯಾಗಿರಿಸಿಕೊಳ್ಳುತ್ತಿದೆ. ಹಣಕಾಸು ಸೇವೆಗಳ ಇಲಾಖೆ(ಡಿಎಫ್‌ಎಸ್), 25.01.2023ರಂದು ತನ್ನ ಪತ್ರ ಸಂಖ್ಯೆ 3/67/2022-ಎಸಿ ಮೂಲಕ, ಎಸ್‌ಬಿಐ ಪ್ರೊಡ್ಯೂಸ್ ಮಾರ್ಕೆಟಿಂಗ್ ಸಾಲದಂತೆಯೇ ಸಾಲ ಉತ್ಪನ್ನಗಳನ್ನು ವಿನ್ಯಾಸಗೊಳಿಸುವ ಕಾರ್ಯಸಾಧ್ಯತೆ ಅನ್ವೇಷಿಸಲು ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸಲಹೆ ನೀಡಿದೆ. ಹೆಚ್ಚುವರಿಯಾಗಿ, 17.01.2023ರಂದು ತನ್ನ ಪತ್ರ ಸಂಖ್ಯೆ 3/67/2022-ಎಸಿಯಲ್ಲಿ ಹಣಕಾಸು ಸೇವೆಗಳ ಇಲಾಖೆಯು ಎಸ್‌ಎಲ್‌ಬಿಸಿ ಸಂಚಾಲಕರಿಗೆ, ಇ-ಎನ್‌ಡಬ್ಲ್ಯುಆರ್‌ಗಳ ವಿರುದ್ಧ ಅಡಮಾನ ಹಣಕಾಸು ಒದಗಿಸುವುದನ್ನು ತಮ್ಮ ಸಭೆಗಳಲ್ಲಿ ಶಾಶ್ವತ ಕಾರ್ಯಸೂಚಿಯ ವಸ್ತುವಾಗಿ ಸೇರಿಸಲು ನಿರ್ದೇಶಿಸಿದೆ.

ಇ-ಎನ್‌ಡಬ್ಲ್ಯುಆರ್‌ಗಳ ಮೂಲಕ ಅಡಮಾನ ಹಣಕಾಸಿಗಾಗಿ ಸಾಲ ಬೆಂಬಲ ವಿಸ್ತರಿಸುವ ಮಹತ್ವವನ್ನು ನಬಾರ್ಡ್‌ನ ಸಿಜಿಎಂ ಒತ್ತಿ ಹೇಳಿದರು. ಈ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು, ಇ-ಎನ್‌ಡಬ್ಲ್ಯುಆರ್‌ಗಳ ಮೂಲಕ ಅಡಮಾನ ಹಣಕಾಸಿಗಾಗಿ ಸಾಲ ವಿಸ್ತರಿಸುವಂತೆ ಬ್ಯಾಂಕುಗಳನ್ನು ಪ್ರೋತ್ಸಾಹಿಸಲಾಗುತ್ತದೆ, ಇದು ರೈತರಿಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ ಮತ್ತು ಕೃಷಿ ಉತ್ಪನ್ನಗಳಿಗೆ ಔಪಚಾರಿಕ ಸಾಲ ಪ್ರವೇಶವನ್ನು ಹೆಚ್ಚಿಸುತ್ತದೆ.

(ಕ್ರಮ: ಎಲ್ಲಾ ಬ್ಯಾಂಕುಗಳು)

13.2 ಇ-ಎನ್‌ಡಬ್ಲ್ಯುಆರ್ ಆಧಾರಿತ ಅಡಮಾನ ಹಣಕಾಸಿಗಾಗಿ(ಸಿಜಿಎಸ್-ಎನ್‌ಪಿಎಫ್) ಕ್ರೆಡಿಟ್ ಗ್ಯಾರಂಟಿ ಯೋಜನೆ

ಭಾರತ ಸರ್ಕಾರವು ಇ-ಕಿಸಾನ್ ಉಪಜ್ ನಿಧಿ(ಇ-ಕುನ್) ಪ್ರಾರಂಭಿಸಿದೆ ಎಂದು ನಬಾರ್ಡ್ ಸಿಜಿಎಂ ಮಾಹಿತಿ ನೀಡಿದರು. ಇದು ರೈತರು ಡಬ್ಲ್ಯುಡಿಆರ್ ಎ-ನೋಂದಾಯಿತ ಗೋದಾಮುಗಳಲ್ಲಿ ಸಂಗ್ರಹಿಸಲಾದ ಧಾನ್ಯ ದಾಸ್ತಾನುಗಳಿಗೆ ತಮ್ಮ ಎಲೆಕ್ಟ್ರಾನಿಕ್ ನೆಗೋಷಿಯೇಬಲ್ ವೇರ್‌ಹೌಸ್

ರಶೀದಿ(ಇ-ಎನ್‌ಡಬ್ಲ್ಯುಆರ್‌ಗಳು)ಗಳನ್ನು ಅಡಮಾನ ಇಡುವ ಮೂಲಕ ಬ್ಯಾಂಕುಗಳಿಂದ ಕೊಯ್ಲು ನಂತರದ ಸಾಲಗಳನ್ನು ಪಡೆಯಲು ಅನುವು ಮಾಡಿಕೊಡುವ ಆನ್‌ಲೈನ್ ವೇದಿಕೆಯಾಗಿದೆ. ಇ-ಕುನ್ ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ, ಗೋದಾಮು ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ(ಡಬ್ಲ್ಯುಡಿಆರ್ ಎ), ಹಣಕಾಸು ಸೇವೆಗಳ ಇಲಾಖೆ ಮತ್ತು ನಬಾರ್ಡ್‌ನ ಜಂಟಿ ಉಪಕ್ರಮವಾಗಿದೆ.

ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು(ಆರ್‌ಆರ್‌ಬಿಗಳು) ಮತ್ತು ಸಹಕಾರಿ ಬ್ಯಾಂಕುಗಳು ಇ-ಕುನ್ ಪೋರ್ಟಲ್‌ಗೆ ಸೇರಿಕೊಂಡು ಅಡಮಾನ ಹಣಕಾಸು ಪಡೆಯಲು ಮತ್ತು ರೈತರಲ್ಲಿ ಯೋಜನೆಯ ಬಗ್ಗೆ ಜಾಗೃತಿ ಮೂಡಿಸಲು ಸೂಚಿಸಲಾಗಿದೆ.

ಸರ್ಕಾರವು 2024 ಡಿಸೆಂಬರ್ 16ರಂದು ಇ-ಎನ್‌ಡಬ್ಲ್ಯುಆರ್-ಆಧಾರಿತ ಅಡಮಾನ ಹಣಕಾಸಿಗಾಗಿ(ಸಿಜಿಎಸ್-ಎನ್‌ಪಿಎಫ್) ಕ್ರೆಡಿಟ್ ಗ್ಯಾರಂಟಿ ಯೋಜನೆ ಪ್ರಾರಂಭಿಸಿದೆ, ಇದು ರೈತರಿಗೆ ಕೊಯ್ಲು ನಂತರದ ಹಣಕಾಸು ಒದಗಿಸಲು 1,000 ಕೋಟಿ ರೂ. ನಿಧಿಯನ್ನು ಹೊಂದಿದೆ.

(ಕ್ರಮ: ಬ್ಯಾಂಕುಗಳು)

13.3 2025-26ರಲ್ಲಿ ಕೃಷಿ ವಿಸ್ತರಣಾ ಕಾರ್ಯಕ್ರಮದ ಕೃಷಿ ಚಿಕಿತ್ಸಾಲಯಗಳು ಮತ್ತು ಕೃಷಿ-ವ್ಯವಹಾರ ಕೇಂದ್ರ(ಎಸಿ ಮತ್ತು ಎಬಿಸಿ)ಗಳ ಮುಂದುವರಿಕೆ

ನಬಾರ್ಡ್‌ನ ಸಿಜಿಎಂ ಅವರು 2025-26ನೇ ಸಾಲಿನಲ್ಲಿ ಎಸಿ ಮತ್ತು ಎಬಿಸಿ ಯೋಜನೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು. ಈ ಯೋಜನೆಯಡಿ ತರಬೇತಿ ಪಡೆದ ಉದ್ಯಮಶೀಲಗಳಿಗೆ ಸಾಲ ಒದಗಿಸಲು ಮತ್ತು ನಬಾರ್ಡ್‌ನಿಂದ ಸಬ್ಸಿಡಿಯನ್ನು ಪಡೆಯುವಂತೆ ಅವರು ಬ್ಯಾಂಕುಗಳಿಗೆ ಮನವಿ ಮಾಡಿದರು.

(ಕ್ರಮ: ಬ್ಯಾಂಕುಗಳು)

13.4 ಸರ್ಕಾರಿ ಸಬ್ಸಿಡಿ ಯೋಜನೆ(ಜಿಎಸ್‌ಎಸ್)ಗಳ ಅಡಿ ಬಳಕೆ ಪ್ರಮಾಣಪತ್ರ ಸಲ್ಲಿಕೆ.

ಎಎಂಐ ಮತ್ತು ಎಸಿ-ಎಬಿಸಿ ಯೋಜನೆಗಳ ಸಂದರ್ಭದಲ್ಲಿ ನಬಾರ್ಡ್‌ಗೆ ಅಂತಿಮ ಸಬ್ಸಿಡಿ ಬಂದ ತಕ್ಷಣ ಬಳಕೆ ಪ್ರಮಾಣಪತ್ರಗಳನ್ನು ಸಲ್ಲಿಸುವಂತೆ ನಬಾರ್ಡ್ ಸಿಜಿಎಂ ಅವರು ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದರು.

(ಕ್ರಮ: ಎಲ್ಲಾ ಬ್ಯಾಂಕುಗಳು)

13.5 ಎಎಂಐ ಅಡಿಯಲ್ಲಿ ಕ್ಲೈಮ್‌ಗಳ ವಿಳಂಬ ಸಲ್ಲಿಕೆ

ಅವಧಿ ಸಾಲದ ಮೊದಲ ಕಂತಿನ ವಿತರಣೆಯ ದಿನಾಂಕದಿಂದ 60ರಿಂದ 90 ದಿನಗಳವರೆಗೆ ಮುಂಗಡ ಸಬ್ಸಿಡಿ ಕ್ಲೈಮ್‌ಗಳನ್ನು ಸಲ್ಲಿಸುವ ಕಾಲಮಿತಿಯನ್ನು ಮಾರ್ಪಡಿಸಲಾಗಿದೆ ಎಂದು ನಬಾರ್ಡ್

ಸಿಜಿಎಂ ಪುನರುಚ್ಚರಿಸಿದರು. ಇದರ ಹೊರತಾಗಿಯೂ, ಗಡುವಿನ ನಂತರ ಕ್ಲೈಮ್‌ಗಳನ್ನು ಸಲ್ಲಿಸಲು ಅವಕಾಶ ನೀಡುವಂತೆ ಆಗಾಗ್ಗೆ ವಿನಂತಿಗಳನ್ನು ಸ್ವೀಕರಿಸಲಾಗುತ್ತಿದೆ ಎಂದರು.

ಮುಂಗಡ ಸಬ್ಸಿಡಿ ಕ್ಲೈಮ್‌ಗಳನ್ನು ಸಲ್ಲಿಸುವಾಗ ನಿಗದಿತ ಸಮಯ ಪಾಲಿಸುವಂತೆ ಮತ್ತು ಕ್ಲೈಮ್‌ಗಳನ್ನು ಸಕಾಲಿಕವಾಗಿ ಸಲ್ಲಿಸುವಂತೆ ಬ್ಯಾಂಕುಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ತಿಳಿಸಿದರು.

(ಕ್ರಮ: ಎಲ್ಲಾ ಬ್ಯಾಂಕುಗಳು)

13.6 ಗ್ರಾಮೀಣ ಸಂಪರ್ಕ HTS-VSAT, ಡ್ಯುಯಲ್ LTE ಮತ್ತು SD WAN ತಂತ್ರಜ್ಞಾನಗಳಿಗೆ ಹಣಕಾಸು ಸೇರ್ಪಡೆ ನಿಧಿ (FIF) ಅಡಿಯಲ್ಲಿ ಬೆಂಬಲ.

ನೆಟ್‌ವರ್ಕ್ ಬೂದು ಪ್ರದೇಶಗಳಲ್ಲಿ ಸೌರ ಮತ್ತು ಸೌರಶಕ್ತಿ ಚಾಲಿತವಲ್ಲದ ವಿಸ್ಯಾಟ್ ಗಳಿಗೆ ಬಂಡವಾಳ ವೆಚ್ಚದ ಬೆಂಬಲ ರೂಪದಲ್ಲಿ ಸಂಪರ್ಕ ಸುಧಾರಿಸಲು ನಬಾರ್ಡ್ ಎಫ್ಐಎಫ್ ಅಡಿಯಲ್ಲಿ ಬೆಂಬಲ ಒದಗಿಸುತ್ತಿದೆ. ಬೆಂಬಲಿತ ವಿಸ್ಯಾಟ್ ತಂತ್ರಜ್ಞಾನವು ವಿಶಾಲ ಕಿರಣ-ಆಧಾರಿತ ಸಂವಹನ ವ್ಯವಸ್ಥೆಯನ್ನು ಆಧರಿಸಿದೆ. ಅದರ ಮಿತಿಗಳನ್ನು ಗಮನದಲ್ಲಿಟ್ಟುಕೊಂಡು, 2024-25ರಲ್ಲಿ ಎಚ್‌ಟಿಎಸ್ ಆಧಾರಿತ ವಿಸ್ಯಾಟ್ ಸಂವಹನ ವ್ಯವಸ್ಥೆ ಪರಿಚಯಿಸಲಾಯಿತು.

(ಕ್ರಮ: ಎಲ್ಲಾ ಬ್ಯಾಂಕ್‌ಗಳು)

13.7 ಹಣಕಾಸು ಸಾಕ್ಷರತಾ ಕೇಂದ್ರ(ಸಿಎಫ್ಎಲ್)

ಕರ್ನಾಟಕದಲ್ಲಿ ಸಿಎಫ್ಎಲ್ ನ 3ನೇ ಹಂತದ ಅಡಿ, 41 ಹೊಸ ಸಿಎಫ್ಎಲ್ ಗಳನ್ನು ಸ್ಥಾಪಿಸಲಾಗಿದೆ ಎಂದು ನಬಾರ್ಡ್ ಸಿಜಿಎಂ ತಿಳಿಸಿದರು. ಇದರಲ್ಲಿ 100% ಬಂಡವಾಳ ವೆಚ್ಚ ಪೂರೈಸಲು ಮತ್ತು 90% ಕಾರ್ಯಾಚರಣೆ ವೆಚ್ಚ(ಹೆಚ್ಚುವರಿ ಮಂಜೂರಾತಿ ಸೇರಿದಂತೆ) ಪ್ರತಿ ಸಿಎಫ್ಎಲ್ ಗೆ 35.70 ಲಕ್ಷ ರೂ. ಒಟ್ಟು ಅನುದಾನ ಬೆಂಬಲವನ್ನು ನಬಾರ್ಡ್ ನ ಹಣಕಾಸು ಸೇರ್ಪಡೆ ನಿಧಿ(ಎಫ್ಐಎಫ್) ಅಡಿಯಲ್ಲಿ ಮಂಜೂರು ಮಾಡಲಾಗಿದೆ.

ಇಲ್ಲಿಯವರೆಗೆ ಎಲ್ಲಾ 41 ಸಿಎಫ್ಎಲ್ ಗಳಿಗೆ 2.02 ಕೋಟಿ ರೂ. ಮೊತ್ತದ ಬಂಡವಾಳ ವೆಚ್ಚ ವಿತರಿಸಲಾಗಿದೆ, 2 ಕೋಟಿ ರೂ. ಮೊತ್ತದ ಕಾರ್ಯಾಚರಣೆ ವೆಚ್ಚ ವಿತರಿಸಲಾಗಿದೆ 2025ರ ಮಾರ್ಚ್ ತ್ರೈಮಾಸಿಕಕ್ಕೆ ಬ್ಯಾಂಕ್‌ಗಳು ಕಾರ್ಯಾಚರಣೆ ವೆಚ್ಚಕ್ಕಾಗಿ ಬಾಕಿ ಇರುವ ಕ್ಲೈಮ್‌ಗಳನ್ನು ಸಲ್ಲಿಸಬಹುದು.

13.8 ಸೀಗಡಿ ಸಾಕಾಣಿಕೆಗೆ ಬ್ಯಾಂಕ್‌ಗಳು ಮತ್ತು ಆರ್‌ಎಫ್‌ಐಗಳಿಗೆ ಸಾಲ ಮಂಜೂರು ಮತ್ತು ವಿತರಣೆಗೆ ಗುರಿಗಳನ್ನು ನಿಗದಿಪಡಿಸುವ ಕಾರ್ಯಸಾಧ್ಯತೆ

ಸೀಗಡಿ ಸಾಕಾಣಿಕೆ, ಸಂಸ್ಕರಣೆ ಮತ್ತು ರಫ್ತಿಗೆ ಹಣಕಾಸು ಒದಗಿಸುವುದನ್ನು ಒತ್ತಿಹೇಳುವ 2024-25ರ ಕೇಂದ್ರ ಬಜೆಟ್ ಘೋಷಣೆಗೆ ಅನುಗುಣವಾಗಿ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸೀಗಡಿ ಸಾಕಾಣಿಕೆಗೆ

ಸಾಲ ವಿತರಣೆ ಹೆಚ್ಚಿಸುವುದು ನಿರ್ಣಾಯಕವಾಗಿದೆ ಎಂದು ನಬಾರ್ಡ್ ಸಿಜಿಎಂ ತಿಳಿಸಿದರು. ಇದನ್ನು ಪರಿಹರಿಸಲು ಎಸ್‌ಎಲ್‌ಬಿಸಿ, ಮೀನುಗಾರಿಕೆ ಇಲಾಖೆಯೊಂದಿಗೆ ಸಮಾಲೋಚಿಸಿ ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಸೀಗಡಿ ಸಾಕಾಣಿಕೆಗೆ ಪ್ರತ್ಯೇಕ ಸಾಲ ಗುರಿಗಳನ್ನು ನಿಗದಿಪಡಿಸಬಹುದು.

(ಕ್ರಮ: ಎಲ್ಲಾ ಬ್ಯಾಂಕ್‌ಗಳು)

13.9 ನಬ್ ಸಂರಕ್ಷಣ್ ಕ್ರೆಡಿಟ್ ಗ್ಯಾರಂಟಿ ಯೋಜನೆಯಡಿ ಎಫ್‌ಪಿಒಗಳಿಗೆ ಹಣಕಾಸು ಒದಗಿಸುವುದು

ಎಫ್‌ಪಿಒಗಳ ಕ್ರೆಡಿಟ್ ಲಿಂಕ್ ಅನ್ನು ಬ್ಯಾಂಕುಗಳು ಸಕ್ರಿಯವಾಗಿ ಬೆಂಬಲಿಸಬಹುದು ಎಂದು ನಬಾರ್ಡ್ ಸಿಜಿಎಂ ತಿಳಿಸಿದರು. ನಬ್ ಸಂರಕ್ಷಣ್ ಮೂಲಕ ಲಭ್ಯವಿರುವ ಕ್ರೆಡಿಟ್ ಗ್ಯಾರಂಟಿ ರಕ್ಷಣೆಯೊಂದಿಗೆ ಮಂಜೂರಾದ ಸಾಲವನ್ನು ವಿಸ್ತರಿಸಲಾಗುತ್ತದೆ. ಎಐಎಫ್, ಪಿಎಂಎಫ್‌ಎಂಇ, ಎಎಂಐ ಇತ್ಯಾದಿ ಸಾಲ ಸಂಪರ್ಕಿತ ಸಬ್ಸಿಡಿ ಯೋಜನೆಗಳೊಂದಿಗೆ ಸಂಭಾವ್ಯ ಒಮ್ಮುಖಗಳನ್ನು ಸಹ ಅನ್ವೇಷಿಸಬಹುದು.

(ಕ್ರಮ: ಎಲ್ಲಾ ಬ್ಯಾಂಕುಗಳು)

13.10 ನಬಾರ್ಡ್ ಬೆಂಬಲಿತ ಯೋಜನೆಗಳಲ್ಲಿ ಬ್ಯಾಂಕಿಂಗ್ ಯೋಜನೆಯ ಸಿದ್ಧತೆ ಮತ್ತು ಅನುಷ್ಠಾನ

ಬ್ಯಾಂಕ್‌ಗಳು ನಬಾರ್ಡ್ ಬೆಂಬಲಿತ ಜಲಾನಯನ ಪ್ರದೇಶ ಮತ್ತು ಬುಡಕಟ್ಟು ಅಭಿವೃದ್ಧಿ ನಿಧಿ ಯೋಜನಾ ಪ್ರದೇಶಗಳಲ್ಲಿ ನಬಾರ್ಡ್ ಡಿಡಿಎಂಗಳ ಸಮನ್ವಯದೊಂದಿಗೆ ಬ್ಯಾಂಕಿಂಗ್ ಯೋಜನೆಗಳನ್ನು ಸಿದ್ಧಪಡಿಸಬಹುದು ಮತ್ತು ಕಾರ್ಯಗತಗೊಳಿಸಬಹುದು ಎಂದು ನಬಾರ್ಡ್ ಸಿಜಿಎಂ ಸಲಹೆ ನೀಡಿದರು.

(ಕ್ರಮ: ಎಲ್ಲಾ ಬ್ಯಾಂಕುಗಳು ಮತ್ತು ನಬಾರ್ಡ್)

ಕಾರ್ಯಸೂಚಿ ವಿಷಯ ಸಂಖ್ಯೆ – 14

ಸಾಮಾಜಿಕ ಭದ್ರತಾ ಯೋಜನೆಗಳ ಅಡಿಯಲ್ಲಿ ಪ್ರಗತಿ:

31.03.2025 ರ ವೇಳೆಗೆ ಪಿಎಂಜೆಜೆಬಿವೈ, ಪಿಎಂಎಸ್‌ಬಿವೈ ಮತ್ತು ಎಪಿವೈ ಯೋಜನೆಗಳ ಅಡಿಯಲ್ಲಿ ಬಾಕಿ ಉಳಿದಿರುವ ಖಾತೆಗಳ ಸಂಖ್ಯೆ ಕ್ರಮವಾಗಿ 206 ಲಕ್ಷ, 86 ಲಕ್ಷ ಮತ್ತು 40 ಲಕ್ಷ ಇದೆ ಎಂದು ಸಂಚಾಲಕರು ಸಭೆಗೆ ಮಾಹಿತಿ ನೀಡಿದರು.

ಸರ್ಕಾರದ ಹಣಕಾಸು ಇಲಾಖೆ(ವಿತ್ತೀಯ ಸುಧಾರಣೆಗಳು)ಯ ಕಾರ್ಯದರ್ಶಿ ಡಾ. ವಿಶಾಲ್ ಆರ್ ಮಾತನಾಡಿ, ರಾಜ್ಯ ಸರ್ಕಾರವು "ಚಾಲೆಂಜ್ ಫಂಡ್ ಯೋಜನೆ 2024-25" ಎಂಬ ವಿಶೇಷ ಉಪಕ್ರಮ ಪ್ರಾರಂಭಿಸಿದೆ. ಈ ಯೋಜನೆಯಡಿ, ಪ್ರತಿ ಜಿಲ್ಲಾ ಗುಂಪಿಗೆ 5 ಲಕ್ಷ ರೂ. ಪ್ರೋತ್ಸಾಹ ಧನ

ನೀಡಲಾಗುವುದು, ಇದು 6 ಜಿಲ್ಲೆಗಳಿಗೆ ಪ್ರಯೋಜನ ನೀಡುತ್ತದೆ. ಅರ್ಹತಾ ಮಾನದಂಡಗಳಲ್ಲಿ 2024 ಜೂನ್ ಒಳಗೆ ಪಿಎಂಜೆಜೆಬಿವೈನಲ್ಲಿ 25% ಮತ್ತು ಪಿಎಂಎಸ್ಬಿವೈ ನಲ್ಲಿ 40%ರಷ್ಟು ಹೆಚ್ಚುತ್ತಿರುವ ಬೆಳವಣಿಗೆಯ ಗುರಿ ಸಾಧಿಸುವುದು ಇದರಲ್ಲಿ ಸೇರಿದೆ. ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಅವರು ಎಲ್ಲಾ ಬ್ಯಾಂಕುಗಳು ಮತ್ತು ಎಲ್‌ಡಿಎಂಗಳಿಗೆ ಸೂಚನೆ ನೀಡಿದರು.

(ಕ್ರಮ: ಎಲ್ಲಾ ಎಲ್‌ಡಿಎಂಗಳು ಮತ್ತು ಬ್ಯಾಂಕ್‌ಗಳು)

ಕಾರ್ಯಸೂಚಿ ವಿಷಯ ಸಂಖ್ಯೆ – 15

ಪಿಎಂಸ್ವನಿಧಿ ಯೋಜನೆ:

ಪ್ರಧಾನ ಮಂತ್ರಿ ಸ್ವನಿಧಿ ಸಾಲಗಳ ಮಂಜೂರಾತಿಯಲ್ಲಿ ಕರ್ನಾಟಕ 4ನೇ ಸ್ಥಾನದಲ್ಲಿದೆ ಎಂದು ಸಂಚಾಲಕರು ಸಭೆಗೆ ಮಾಹಿತಿ ನೀಡಿದರು, ಮತ್ತೆ ನಂಬರ್ 1 ಸ್ಥಾನ ಪಡೆಯಲು ಶ್ರಮಿಸುವ ಅಗತ್ಯವಿದೆ. ಪಿಎಂ ಸ್ವನಿಧಿ ಯೋಜನೆಯಡಿ, ಬ್ಯಾಂಕುಗಳು 5,82,988 ಅರ್ಜಿಗಳನ್ನು ಮಂಜೂರು ಮಾಡಿವೆ, ಅವುಗಳಲ್ಲಿ 5,61,744 ಅರ್ಜಿಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.

31.12.2024ರ ಮೊದಲು ಮಂಜೂರಾದ ಸಾಲಗಳನ್ನು ಮಾರ್ಗಸೂಚಿಗಳ ಪ್ರಕಾರ ವಿತರಿಸಲು ಅಧ್ಯಕ್ಷರು ಎಲ್ಲಾ ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು.

(ಕ್ರಮ: ಕರ್ನಾಟಕ ಬ್ಯಾಂಕ್, ಎಲ್ಲಾ ಸದಸ್ಯ ಬ್ಯಾಂಕುಗಳು ಮತ್ತು ಎಲ್‌ಡಿಎಂಗಳು)

ಕಾರ್ಯಸೂಚಿ ವಿಷಯ ಸಂಖ್ಯೆ – 16

ವ್ಯವಹಾರ ಪ್ರತಿನಿಧಿಗಳ ಕಾರ್ಯನಿರ್ವಹಣೆ(ವ್ಯವಹಾರ ಪ್ರತಿನಿಧಿಗಳ ಕಾರ್ಯಾಚರಣೆಗಳ ಪರಾಮರ್ಶೆ - ಅಡಚಣೆಗಳು/ಸಮಸ್ಯೆಗಳು:

ಹೆಚ್ಚಿನ ನಿಷ್ಕ್ರಿಯ ವ್ಯವಹಾರ ಪ್ರತಿನಿಧಿಗಳು ಫಿನೋ ಪೇಮೆಂಟ್ಸ್ ಬ್ಯಾಂಕ್‌ನಿಂದ ಬಂದಿವೆ ಎಂದು ಎಸ್ಎಲ್‌ಬಿಸಿ ಸಂಚಾಲಕರು ತಿಳಿಸಿದರು

ಫಿನೋ ಪೇಮೆಂಟ್ಸ್ ಬ್ಯಾಂಕ್(14220), ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್(3378), ಕೆನರಾ ಬ್ಯಾಂಕ್ (237), ಎಕ್ಸಿಸ್ ಬ್ಯಾಂಕ್(185), ಯೆಸ್ ಬ್ಯಾಂಕ್ (93) ಮತ್ತು ಬ್ಯಾಂಕ್ ಆಫ್ ಬರೋಡಾ (69)

ನಿಷ್ಕ್ರಿಯ ವ್ಯವಹಾರ ಪ್ರತಿನಿಧಿಗಳ ಬಗ್ಗೆ ಗಂಭೀರ ಪ್ರತಿಕ್ರಿಯೆ ನೀಡಿದ ಅಧ್ಯಕ್ಷರು, ನಿಷ್ಕ್ರಿಯ ವ್ಯವಹಾರ ಪ್ರತಿನಿಧಿಗಳನ್ನು ಕಡಿಮೆ ಮಾಡಲು ಕಾರ್ಯತಂತ್ರ ರೂಪಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿದರು.

(ಕ್ರಮ: ಫಿನೋ ಪೇಮೆಂಟ್ಸ್ ಬ್ಯಾಂಕ್, ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಕೆನರಾ ಬ್ಯಾಂಕ್, ಎಕ್ಸಿಸ್ ಬ್ಯಾಂಕ್, ಯೆಸ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ)

ವ್ಯವಹಾರ ಪ್ರತಿನಿಧಿ ಸಖಿಗಳು:

ಎನ್‌ಆರ್ ಎಲ್‌ಎಂ ಇಲಾಖೆಯು 5007 ಐಐಬಿಎಫ್ ಪ್ರಮಾಣೀಕೃತ ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರ ಪಟ್ಟಿ ಹಂಚಿಕೊಂಡಿದೆ, ಈ ಸದಸ್ಯರನ್ನು ಬಿಸಿ ಸಖಿಗಳಾಗಿ ನಿಯೋಜಿಸಲು ಸದಸ್ಯ ಬ್ಯಾಂಕ್‌ಗಳಿಗೆ ತಿಳಿಸಲಾಗಿದೆ ಎಂದು ಎಸ್‌ಎಲ್‌ಬಿಸಿ ಸಂಚಾಲಕರು ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಈ ಬಿಸಿ ಸಖಿಗಳಿಗೆ ಉಚಿತ ಸ್ಥಳ ಮತ್ತು ಮೂಲಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಮಾಹಿತಿ ನೀಡಿದ ಅಧ್ಯಕ್ಷರು, ಬ್ಯಾಂಕರ್‌ಗಳು ಅವರನ್ನು ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಕಾರ್ಯಸೂಚಿ ವಿಷಯ ಸಂಖ್ಯೆ – 17

ಆರ್ಥಿಕ ಸಾಕ್ಷರತಾ ಶಿಬಿರಗಳ ಪರಾಮರ್ಶೆ:

31.03.2025ರ ಹೊತ್ತಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(33), ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ(6), ಕೆನರಾ ಬ್ಯಾಂಕ್ (1) ಮತ್ತು ಬ್ಯಾಂಕ್ ಆಫ್ ಇಂಡಿಯಾ (1) ಕಾರ್ಯ ನಿರ್ವಹಿಸದ ಹಣಕಾಸು ಸಾಕ್ಷರತಾ ಕೇಂದ್ರಗಳನ್ನು ಹೊಂದಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು. ಬೆಳಗಾವಿ ಜಿಲ್ಲೆಯಲ್ಲಿ ಬ್ಯಾಂಕ್ ಆಫ್ ಇಂಡಿಯಾ ಕೇವಲ 1 ಹಣಕಾಸು ಸಾಕ್ಷರತಾ ಕೇಂದ್ರವನ್ನು ಹೊಂದಿದೆ, ಅದು ಕಳೆದ 3 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾಗಳಿಗೆ ಸೇರಿದ ಕಾರ್ಯ ನಿರ್ವಹಿಸದ ಹಣಕಾಸು ಸಾಕ್ಷರತಾ ಕೇಂದ್ರಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಿ ಎಂದು ಅಧ್ಯಕ್ಷರು ಸೂಚಿಸಿದರು. ಖಾಲಿ ಇರುವ ಹಣಕಾಸು ಸಾಕ್ಷರತಾ ಕೇಂದ್ರಗಳ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದೆ ಮತ್ತು ಹಣಕಾಸು ಸಾಕ್ಷರತಾ ಕೇಂದ್ರಗಳ ನೇಮಕಾತಿಯನ್ನು 31.05.2025ರೊಳಗೆ ಅಂತಿಮಗೊಳಿಸಲಾಗುವುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಿಜಿಎಂ ತಿಳಿಸಿದರು.

(ಕ್ರಮ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್)

ಕಾರ್ಯಸೂಚಿ ವಿಷಯ ಸಂಖ್ಯೆ – 18

ಹಣಕಾಸು ಸಾಕ್ಷರತಾ ಕೇಂದ್ರ(ಸಿಎಫ್‌ಎಲ್‌ಗಳು):

ಕರ್ನಾಟಕ ರಾಜ್ಯದಲ್ಲಿ 83 ಸಿಎಫ್‌ಎಲ್‌ಗಳು ಅಸ್ತಿತ್ವದಲ್ಲಿದ್ದು ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕ್ ಆಫ್ ಬರೋಡಾ ಇವುಗಳ ಪ್ರಾಯೋಜಕತ್ವ ಹೊಂದಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು.

ಒಟ್ಟು 12,887 ಶಿಬಿರಗಳನ್ನು ನಡೆಸಲಾಗಿದ್ದು, 4,03,120 ಜನರು ಭಾಗವಹಿಸಿದ್ದರು.

ಕಾರ್ಯಸೂಚಿ ವಿಷಯ ಸಂಖ್ಯೆ – 19

ಉದ್ದೇಶಿತ ಹಣಕಾಸು ಸೇರ್ಪಡೆ ಮಧ್ಯಸ್ಥಿಕೆ ಕಾರ್ಯಕ್ರಮಕ್ಕಾಗಿ ರಾಜ್ಯ ಮಟ್ಟದ ಅನುಷ್ಠಾನ ಸಮಿತಿ (ಟಿಎಫ್‌ಐಐಪಿ):

ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳು ಪಿಎಂಜೆಜೆಬಿವೈ ಮತ್ತು ಎಪಿವೈ ಗುರಿಗಳನ್ನು ಸಾಧಿಸಿವೆ, ಮತ್ತು ಪಿಎಂಎಸ್‌ಬಿವೈ ಮತ್ತು ಸಿಎಎಸ್‌ಎ ಅಡಿ ಗುರಿಗಳನ್ನು ಸಾಧಿಸಲಾಗಿಲ್ಲ ಎಂದು ಸಂಚಾಲಕರು ಮಾಹಿತಿ ನೀಡಿದರು.

ಇದಲ್ಲದೆ, ರಾಯಚೂರಿನಲ್ಲಿ ಸಿಎಎಸ್‌ಎ ಅಡಿ, ನಿಗದಿಪಡಿಸಿದ ಗುರಿಗಳನ್ನು ಸಾಧಿಸಲು ಅವರು ಎಲ್ಲಾ ಸದಸ್ಯ ಬ್ಯಾಂಕುಗಳಿಗೆ ಮನವಿ ಮಾಡಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕುಗಳು, ರಾಯಚೂರಿನ ಎಲ್‌ಡಿಎಂ)

ಕಾರ್ಯಸೂಚಿ ವಿಷಯ ಸಂಖ್ಯೆ – 20

ಕೆಸಿಸಿ ಸಾಲಗಳು – ವಿತರಣೆ ಮತ್ತು ಬಾಕಿ:

2025 ಮಾರ್ಚ್ ವೇಳೆಗೆ ಒಟ್ಟು ಕೆಸಿಸಿ ಬಾಕಿ ಮೊತ್ತದಲ್ಲಿ 72,440 ಕೋಟಿ ರೂ. ಸಾಧನೆಯಾಗಿದೆ ಎಂದು ಎಸ್‌ಎಲ್‌ಬಿಸಿ ಸಂಚಾಲಕರು ಸಭೆಗೆ ತಿಳಿಸಿದರು. ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗಾಗಿ ಎಲ್ಲಾ ಅರ್ಹ ರೈತರಿಗೆ ಕೆಸಿಸಿ ಸಾಲಗಳನ್ನು ಮಂಜೂರು ಮಾಡುವಂತೆ ಎಸ್‌ಎಲ್‌ಬಿಸಿ ಸಂಚಾಲಕರು ಎಲ್ಲಾ ಸದಸ್ಯ ಬ್ಯಾಂಕ್‌ಗಳಿಗೆ ಮನವಿ ಮಾಡಿದರು.

(ಕ್ರಮಗಳು: ಎಲ್ಲಾ ಸದಸ್ಯ ಬ್ಯಾಂಕ್)

ಕೆಸಿಸಿ-ಡೇರಿ ಮತ್ತು ಇತರ ಪಶುಸಂಗೋಪನಾ ಚಟುವಟಿಕೆಗಳು:

ಎಸ್‌ಎಲ್‌ಬಿಸಿ ಸಂಚಾಲಕರು ಸಭೆಗೆ ಮಾಹಿತಿ ನೀಡಿ, ಬ್ಯಾಂಕ್‌ಗಳು 1093 ಕೋಟಿ ರೂ. ಮೊತ್ತದ 1,98,180 ಕೆಸಿಸಿ ಪಶುಸಂಗೋಪನೆ ಸಾಲಗಳನ್ನು ಮಂಜೂರು ಮಾಡಿವೆ ಎಂದು ತಿಳಿಸಿದರು.

ಬ್ಯಾಂಕ್‌ಗಳು 285 ಕೋಟಿ ರೂ. ಮೊತ್ತದ 21,088 ಕೆಸಿಸಿ ಮೀನುಗಾರಿಕೆ ಸಾಲಗಳನ್ನು ಮಂಜೂರು ಮಾಡಿವೆ ಎಂದು ಎಸ್‌ಎಲ್‌ಬಿಸಿ ಸಂಚಾಲಕರು ಮಾಹಿತಿ ನೀಡಿದರು.

(ಕ್ರಮಗಳು: ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ, ಕರ್ನಾಟಕ ಸರ್ಕಾರ)

ಕಾರ್ಯಸೂಚಿ ವಿಷಯ ಸಂಖ್ಯೆ – 21

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

ಕೃಷಿ ಮತ್ತು ರೈತ ಕಲ್ಯಾಣ ಯೋಜನೆಗಳ ಇಲಾಖೆ:

21.1: ಕೃಷಿ ಮೂಲಸೌಕರ್ಯ ನಿಧಿ (ಎಐಎಫ್):

ಸಾಲ ವಿತರಣೆ ಮತ್ತು ಮಂಜೂರಾತಿಯಲ್ಲಿ ಕರ್ನಾಟಕ ರಾಜ್ಯವು ಪ್ಯಾನ್ ಇಂಡಿಯಾ ಆಧಾರದ ಮೇಲೆ 5ನೇ ಸ್ಥಾನದಲ್ಲಿದೆ ಎಂದು ಸಂಚಾಲಕರು ಮಾಹಿತಿ ನೀಡಿದರು.

ಇದಲ್ಲದೆ**,** 2024-25ನೇ ಹಣಕಾಸು ವರ್ಷದಲ್ಲಿ ಬ್ಯಾಂಕುಗಳು 1,145 ಕೋಟಿ ರೂ. ಮೊತ್ತದ 1,203 ಖಾತೆಗಳನ್ನು ಮಂಜೂರು ಮಾಡಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು.

ಇದಲ್ಲದೆ, ಮಂಜೂರಾತಿ ಮತ್ತು ವಿತರಣೆ ಅಡಿ ಬಾಕಿ ಇರುವ ಪ್ರಕರಣಗಳನ್ನು ವಿಲೇವಾರಿ ಮಾಡಬೇಕು, ಜತೆಗೆ ಬಾಕಿ ಇರುವ ಮತ್ತು ಅಸ್ತಿತ್ವದಲ್ಲಿರುವ ಎಲ್ಲಾ ಅರ್ಜಿಗಳಿಗೆ ಬ್ಯಾಂಕುಗಳು ಕೃಷಿ ಮ್ಯಾಪರ್ ಅಪ್ಲಿಕೇಶನ್(App) ಬಳಸಿ ಜಿಯೋ ಟ್ಯಾಗಿಂಗ್ ಪೂರ್ಣಗೊಳಿಸಲು ಅವರು ಎಲ್ಲಾ ಸದಸ್ಯ ಬ್ಯಾಂಕುಗಳಿಗೆ ಸೂಚಿಸಿದರು.

(ಕ್ರಮಗಳು: ಎಲ್ಲಾ ಸದಸ್ಯ ಬ್ಯಾಂಕುಗಳು ಮತ್ತು ಎಸ್‌ಎಲ್‌ಬಿಸಿ)

21.2: ಎಲೆಕ್ಟ್ರಾನಿಕ್ ನೆಗೋಷಿಯೇಬಲ್ ವೇರ್‌ಹೌಸ್ ರಶೀದಿ (ಇ-ಎನ್ ಡಬ್ಲ್ಯು ಆರ್) ಮೂಲಕ ಕೃಷಿ ಸರಕುಗಳಿಗೆ ಅಡಮಾನ ಹಣಕಾಸು:

31.03.2025ರ ವೇಳೆಗೆ ಬ್ಯಾಂಕುಗಳು 777 ಕೋಟಿ ರೂ. ಮೊತ್ತದ 1,672 ಸಾಲಗಳನ್ನು ಬಾಕಿ ಉಳಿಸಿಕೊಂಡಿವೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

21.3: ಪಶುಸಂಗೋಪನೆಯ ಪಶು ಮೂಲಸೌಕರ್ಯ ಅಭಿವೃದ್ಧಿ ನಿಧಿಯ ಕಾರ್ಯಕ್ಷಮತೆ:

ಆತ್ಮನಿರ್ಭರ ಭಾರತ್ ಪ್ಯಾಕೇಜ್ ಅಡಿ ಈ ಯೋಜನೆಯನ್ನು ಪ್ರಾರಂಭಿಸಲಾಗುತ್ತಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು. ಶಾಖೆಗಳ ಮಟ್ಟದಲ್ಲಿ ಈ ಯೋಜನೆಯನ್ನು ಪ್ರಚಾರ ಮಾಡಬೇಕು ಎಂದು ಎಲ್ಲಾ ಬ್ಯಾಂಕರ್‌ಗಳಿಗೆ ಸಲಹೆ ನೀಡಿದರು.

(ಕ್ರಮಗಳು: ಎಲ್ಲಾ ಸದಸ್ಯ ಬ್ಯಾಂಕ್‌ಗಳು)

21.4: ರೈತ ಉತ್ಪಾದಕ ಕಂಪನಿಗಳು/ ರೈತ ಉತ್ಪಾದಕ ಸಂಸ್ಥೆಗಳಿಗೆ ಹಣಕಾಸು:

31.03.2025ರ ವೇಳೆಗೆ ಬ್ಯಾಂಕುಗಳು 19.53 ಕೋಟಿ ರೂ. ಮೊತ್ತದ 52 ಸಾಲಗಳನ್ನು ಮಂಜೂರು ಮಾಡಿವೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು

21.5: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ(ಪಿಎಂಎಫ್‌ಬಿವೈ):

23.04.2025ರ ವೇಳೆಗೆ ಎನ್‌ಪಿಸಿಐ ಪಾವತಿ ವೈಫಲ್ಯ ಮತ್ತು ವಿವಿಧ ಸದಸ್ಯ ಬ್ಯಾಂಕ್‌ಗಳಿಂದ ಖಾಲಿ ಆಧಾರ್ ಕಾರಣ ಪಿಎಂಎಫ್‌ಬಿವೈ ಅಡಿ ಇತ್ಯರ್ಥಕ್ಕೆ ಬಾಕಿ ಇರುವ 2.61 ಕೋಟಿ ರೂ. ಮೊತ್ತದ 1,389

ಪ್ರಸ್ತಾವನೆಗಳಿವೆ ಎಂದು ಸಂಚಾಲಕರು ತಿಳಿಸಿದರು. ಇದಲ್ಲದೆ, ಐಸಿಐಸಿಐ ಬ್ಯಾಂಕ್ 1.18 ಕೋಟಿ ರೂ. ಮೊತ್ತದ 550 ಅರ್ಜಿಗಳ ಪ್ರಮುಖ ಬಾಕಿ ಉಳಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.

15.06.2025ರೊಳಗೆ ಈಗಿರುವ ಬಾಕಿಯನ್ನು ತೆರವುಗೊಳಿಸುವಂತೆ(ಇತ್ಯರ್ಥ) ಅಧ್ಯಕ್ಷರು ಐಸಿಐಸಿಐ ಬ್ಯಾಂಕ್‌ಗೆ ಸೂಚಿಸಿದರು.

(ಕ್ರಮಗಳು: ಐಸಿಐಸಿಐ ಬ್ಯಾಂಕ್)

21.6: ಪುನಾರಚಿಸಿದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ:

ಇಲಾಖೆಯಿಂದ ದತ್ತಾಂಶವನ್ನು ಸ್ವೀಕರಿಸಲಾಗಿಲ್ಲ.

ಕಾರ್ಯಸೂಚಿ ವಿಷಯ ಸಂಖ್ಯೆ – 22

ಪಿಎಂಎವೈ-ಯು: ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ:

ಚಿಲ್ಲರೆ(ಬಿಡಿ) ಸಾಲಗಳ ಉಪಸಮಿತಿ ಸಭೆಯಲ್ಲಿ ತಿಳಿಸಿದಂತೆ, ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುವ ಸಾಫ್ಟ್‌ವೇರ್ ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಎಸ್ಎಲ್‌ಬಿಸಿ ಸಂಚಾಲಕರು ತಿಳಿಸಿದರು.

ಕಾರ್ಯಸೂಚಿ ವಿಷಯ ಸಂಖ್ಯೆ – 23

ಸರ್ಕಾರಿ ಪ್ರಾಯೋಜಿತ ಯೋಜನೆಗಳು ಮತ್ತು ಸರ್ಕಾರಿ ಪ್ರಾಯೋಜಿತ ಯೋಜನೆಗಳಿಗೆ ಸಾಲ ನೀಡುವ ಕುರಿತು ಚರ್ಚೆ(ಡೇ- ಎನ್ಆರ್ ಎಲ್ಎಂ, ಡೇ-ನಲ್ಮ್, ಮುದ್ರಾ,ಸ್ಟ್ಯಾಂಡ್-ಅಪ್ ಇಂಡಿಯಾ ಇತ್ಯಾದಿ) ಮತ್ತು ಈ ಯೋಜನೆಗಳ ಪ್ರಭಾವ.

23.1: 31.03.2025ರಂತೆ ಪಿಎಂಇಜಿಪಿ ಕಾರ್ಯಕ್ಷಮತೆ:

ರಾಜ್ಯದಲ್ಲಿ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡುವ ಪಿಎಂಇಜಿಪಿ ಯೋಜನೆಯಡಿ ಬಾಕಿ ಇರುವ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಸಂಚಾಲಕರು ಸದಸ್ಯ ಬ್ಯಾಂಕುಗಳಿಗೆ ಮನವಿ ಮಾಡಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕುಗಳು)

23.2 ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಲ ಹರಿವು:

23.2.1: ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಲ ನೀಡಿಕೆಯಲ್ಲಿ ಆಗಿರುವ ಪ್ರಗತಿ:

31.03.2025ರ ವೇಳೆಗೆ ಅಲ್ಪಸಂಖ್ಯಾತ ಸಮುದಾಯಗಳಿಗೆ ಬಾಕಿ ಇರುವ ಸಾಲ ಪ್ರಮಾಣ 51,199 ಕೋಟಿ ರೂ.ಗಳಾಗಿದ್ದು, ಇದು ಒಟ್ಟು ವೈಯಕ್ತಿಕ ಉಳಿತಾಯ ಅನುಪಾತ(ಪಿಎಸ್‌ಎ)ದ 11% ಆಗಿದೆ ಎಂದು ಸಂಚಾಲಕರು ಮಾಹಿತಿ ನೀಡಿದರು.

2024-25ರ ಹಣಕಾಸು ವರ್ಷದಲ್ಲಿ ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ಗರಿಷ್ಠ ಸಾಲಗಳನ್ನು ಮಂಜೂರು ಮಾಡುವ ಮೂಲಕ ದುರ್ಬಲ ವರ್ಗಗಳಿಗೆ ಪಿಎಸ್‌ಎ ಸಾಲದ ಅಡಿಯಲ್ಲಿ ಕಡ್ಡಾಯ ಅವಶ್ಯಕತೆಗಳನ್ನು ಸಾಧಿಸುವಂತೆ ಎಸ್‌ಎಲ್‌ಬಿಸಿ ಎಲ್ಲಾ ಸದಸ್ಯ ಬ್ಯಾಂಕ್‌ಗಳಿಗೆ ಮನವಿ ಮಾಡಿತು.

(ಕ್ರಮ: ಎಸ್‌ಎಲ್‌ಬಿಸಿ, ಎಲ್ಲಾ ಸದಸ್ಯ ಬ್ಯಾಂಕ್‌ಗಳು, ಎಲ್‌ಡಿಎಂಗಳು ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ, ಕರ್ನಾಟಕ ಸರ್ಕಾರ)

23.2.2: ರಾಜ್ಯದ ಗುರುತಿಸಲಾದ ಜಿಲ್ಲೆಗಳಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಾಲ ನೀಡಿಕೆಯಲ್ಲಾದ ಪ್ರಗತಿ:

2024-25ನೇ ಹಣಕಾಸು ವರ್ಷದಲ್ಲಿ ಅಲ್ಪಸಂಖ್ಯಾತ ಸಮುದಾಯಗಳಿಗೆ ಹೆಚ್ಚಿನ ಸಾಲ ನೀಡಲು ಶಾಖೆಗಳಿಗೆ ಸಲಹೆ ನೀಡುವಂತೆ ಎಸ್‌ಎಲ್‌ಬಿಸಿ, ಬೀದರ್(ಎಸ್‌ಬಿಐ), ಕಲಬುರ್ಗಿ (ಎಸ್‌ಬಿಐ) ಜಿಲ್ಲೆಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆ(ಕೆನರಾ ಬ್ಯಾಂಕ್)ಗಳ ಪ್ರಮುಖ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ಮಾಡಿತು.

(ಕ್ರಮ: ಬೀದರ್, ಕಲಬುರ್ಗಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಎಲ್ಲಾ ಸದಸ್ಯ ಬ್ಯಾಂಕುಗಳ ಎಲ್‌ಡಿಎಂಗಳು)

ಸ್ವಸಹಾಯ ಗುಂಪು-ಬ್ಯಾಂಕ್ ಸಂಪರ್ಕ/ಜಂಟಿ ಹೊಣೆಗಾರಿಕೆ ಗುಂಪುಗಳ ಅಡಿ ಪ್ರಗತಿ:

23.3 ಎನ್‌ಆರ್ ಎಲ್‌ಎಂ ಸ್ವಸಹಾಯ ಗುಂಪುಗಳ ಅಡಿ ಪ್ರಗತಿ:

ರಾಜ್ಯದಲ್ಲಿರುವ ಎನ್‌ಆರ್ ಎಲ್‌ಎಂ ಸ್ವಸಹಾಯ ಗುಂಪುಗಳಿಗೆ ಬ್ಯಾಂಕುಗಳು 2,871 ಕೋಟಿ ರೂಪಾಯಿ ವಿತರಿಸಿವೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು, ಅಜೀವಿಕ ಪೋರ್ಟಲ್‌ನಲ್ಲಿ ಎನ್‌ಆರ್ ಎಲ್‌ಎಂ ಸ್ವಸಹಾಯ ಗುಂಪುಗಳ ದತ್ತಾಂಶ ನವೀಕರಿಸಲು ಎಲ್ಲಾ ಬ್ಯಾಂಕುಗಳಿದೆ ಮನವಿ ಮಾಡಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕುಗಳು)

23.4 ಜಂಟಿ ಹೊಣೆಗಾರಿಕೆ ಗುಂಪು(ಜೆಎಲ್‌ಜಿ)ಗಳ ಅಡಿ ಪ್ರಗತಿ:

2024 ಮಾರ್ಚ್ 31ರ ಹೊತ್ತಿಗೆ ಜೆಎಲ್‌ಜಿಗಳ ಅಡಿ ಒಟ್ಟು ಬಾಕಿ ಮೊತ್ತ 14,531 ಕೋಟಿ ರೂ. ಇದ್ದು, ಸದಸ್ಯ ಬ್ಯಾಂಕುಗಳು ನಿಗದಿಪಡಿಸಿದ ಗುರಿಗಳನ್ನು ಸಾಧಿಸುವತ್ತ ಗಮನ ಹರಿಸಬೇಕೆಂದು ಸಂಚಾಲಕರು ಸಭೆಗೆ ತಿಳಿಸಿದರು.

(ಕ್ರಮ: ಸದಸ್ಯ ಬ್ಯಾಂಕುಗಳು)

23.5: 31.03.2025 ರಂತೆ ಸ್ಟ್ಯಾಂಡ್ ಅಪ್ ಇಂಡಿಯಾ(ಎಸ್‌ಯುಐ) ಯೋಜನೆಯ ಪ್ರಗತಿ

2025 ಮಾರ್ಚ್ ವೇಳೆಗೆ ಬ್ಯಾಂಕುಗಳು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯಡಿ 468 ಕೋಟಿ ರೂ. ಮಂಜೂರು ಮಾಡಿವೆ ಎಂದು ಸಂಚಾಲಕರು ಸಭೆಯ ಗಮನಕ್ಕೆ ತಂದರು.

ಎಂಎಸ್ಎಂಇ ಇಲಾಖೆ, ಎಸ್ಸಿ/ಎಸ್ಟಿ ನಿಗಮ, ಕೆವಿಐಸಿ ಮತ್ತು ಡಿಐಸಿಸಿಗಳು ಗರಿಷ್ಠ ಸಂಖ್ಯೆಯ ಅರ್ಜಿಗಳನ್ನು ಪಡೆಯಬೇಕು ಎಂದು ಎಸ್ಎಲ್‌ಬಿಸಿ ಮನವಿ ಮಾಡಿತು..

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕ್‌ಗಳು, ಸಂಬಂಧಿಸಿದ ಇಲಾಖೆಗಳು ಮತ್ತು ಎಲ್‌ಡಿಎಂಗಳು)

23.6: ಮುದ್ರಾ ಯೋಜನೆಯ ಮಂಜೂರಾತಿಗಳಲ್ಲಿ ಆಗಿರುವ ಪ್ರಗತಿ:

ಸದಸ್ಯ ಬ್ಯಾಂಕುಗಳು 01.04.2024ರಿಂದ 31.03.2025ರ ವರೆಗೆ 35,500 ಕೋಟಿ ರೂ. ಮೊತ್ತದ 33,05,481 ಮುದ್ರಾ ಸಾಲಗಳನ್ನು ಮಂಜೂರು ಮಾಡಿವೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

ಕರ್ನಾಟಕ ರಾಜ್ಯವು ಮುದ್ರಾ ಸಾಲ ಮಂಜೂರಾತಿಯಲ್ಲಿ 5ನೇ ಸ್ಥಾನ ಮತ್ತು ಎಲ್ಲಾ ಸದಸ್ಯ ಬ್ಯಾಂಕುಗಳ ಸಕ್ರಿಯ ಭಾಗವಹಿಸುವಿಕೆ ಮತ್ತು ಸಂಬಂಧಿಸಿದ ಇಲಾಖೆಗಳ ಬೆಂಬಲದೊಂದಿಗೆ ದೇಶದಲ್ಲೇ ಸಾಲ ವಿತರಣೆಯಲ್ಲಿ 4ನೇ ಸ್ಥಾನ ಪಡೆದುಕೊಂಡಿದೆ ಎಂದು ಸಂಚಾಲಕರು ತಿಳಿಸಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕುಗಳು)

23.7 ಪಿಎಂಎಫ್ಎಂಇ ಯೋಜನೆಯ ಪ್ರಗತಿ:

31.03.2025ರ ವೇಳೆಗೆ ಸಲ್ಲಿಸಲಾದ 4,203 ಅರ್ಜಿಗಳಲ್ಲಿ 2,321 ಅರ್ಜಿಗಳನ್ನು ಬ್ಯಾಂಕುಗಳು ಮಂಜೂರು ಮಾಡಿವೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು

ಎಲ್ಲಾ ಸಾಲಗಳನ್ನು ಮಂಜೂರು ಮಾಡುವಂತೆ, ಮಂಜೂರಾತಿ ಅಡಿ ಬಾಕಿ ಇರುವ ಸಾಲಗಳನ್ನು ವಿಲೇವಾರಿ ಮಾಡುವಂತೆ ಮತ್ತು ತುರ್ತಾಗಿ ವಿತರಿಸುವಂತೆ ಅಧ್ಯಕ್ಷರು ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕ್‌ಗಳು, ಎಲ್‌ಡಿಎಂಗಳು, ಪಿಎಂಎಫ್ಎಂಇ ವಿಶೇಷ ಅಧಿಕಾರಿ, ಕೃಷಿ ಇಲಾಖೆ- ಕೆಎಪಿಪಿಇಸಿ)

23.8: ಪಿಎಂಜೆಡಿವೈ ಖಾತೆಗಳಲ್ಲಿ ಆಧಾರ್ ಜೋಡಣೆಯ ಪ್ರಗತಿ:

31.03.2025ರ ವೇಳೆಗೆ ಪಿಎಂಜೆಡಿವೈ ಖಾತೆಗಳಲ್ಲಿ 81% ಆಧಾರ್ ಜೋಡಣೆಯಾಗಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

ಕೆನರಾ ಬ್ಯಾಂಕ್ केनरा बैंक Canara Bank

ಸಿಂಡಿಕೇಟ್ सिंडिकेट Syndicate

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ

ಸಂಚಾಲಕರು: ಕೆನರಾ ಬ್ಯಾಂಕ್

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು ಎಲ್ಲಾ ಎಲ್‌ಡಿಎಂಗಳು)

23.9: 2024-25ನೇ ಹಣಕಾಸು ವರ್ಷದಲ್ಲಿ ವಾರ್ಷಿಕ ಅಟಲ್ ಪಿಂಚಣಿ ಯೋಜನೆ(ಎಪಿವೈ) ಗುರಿಗಳ ಅಡಿ ಬ್ಯಾಂಕ್‌ಗಳ ಕಾರ್ಯಕ್ಷಮತೆ: (01.04.2024ರಿಂದ 31.03.2025ರ ವರೆಗೆ)

31.03.2025ರ ವೇಳೆಗೆ ಕರ್ನಾಟಕ ರಾಜ್ಯವು 2024-25ನೇ ಹಣಕಾಸು ವರ್ಷದಲ್ಲಿ ಪಿಎಫ್‌ಆರ್‌ಡಿಎ ನಿಗದಿಪಡಿಸಿದ ಎಪಿವೈ ಗುರಿಯ 81% ಸಾಧಿಸಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು ಎಲ್‌ಡಿಎಂಗಳು)

23.10: ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಕಾರ್ಯಕ್ಷಮತೆ: -

31.03.2025ರ ವೇಳೆಗೆ ಬ್ಯಾಂಕುಗಳು 802 ಕೋಟಿ ರೂ. ಮೊತ್ತದ 1,01,044 ಅರ್ಜಿಗಳನ್ನು ಮಂಜೂರು ಮಾಡಿವೆ ಎಂದು ಸಂಚಾಲಕರು ತಿಳಿಸಿದರು.

23.11: ಪ್ರಧಾನ ಮಂತ್ರಿ ಸೂರ್ಯ ಘರ್-ಮಫ್ತ್ ಬಿಜ್ಲಿ ಯೋಜನೆ(ಪಿಎಂಎಸ್ ಜಿಎಂಬಿವೈ) ಯೋಜನೆಯ ಕಾರ್ಯಕ್ಷಮತೆ

31.03.2025ರ ವೇಳೆಗೆ ಬ್ಯಾಂಕುಗಳು 51 ಕೋಟಿ ರೂ. ಮೊತ್ತದ 2,626 ಅರ್ಜಿಗಳನ್ನು ಮಂಜೂರು ಮಾಡಿವೆ ಎಂದು ಸಂಚಾಲಕರು ತಿಳಿಸಿದರು.

ಕಾರ್ಯಸೂಚಿ ಸಂಖ್ಯೆ – 24

ಹಣಕಾಸು ಸೇರ್ಪಡೆ ಉಪಕ್ರಮಗಳ ಪರಾಮರ್ಶೆ, ಬ್ಯಾಂಕಿಂಗ್ ಜಾಲದ ವಿಸ್ತರಣೆ ಮತ್ತು ಆರ್ಥಿಕ ಸಾಕ್ಷರತೆ

ಬ್ಯಾಂಕ್‌ಗಳಿಗೆ ಹಂಚಿಕೆ ಮಾಡುವಾಗ ಎರಡೂ ವಿಧಾನಗಳ 50% ತೂಕ(ಪ್ರಮಾಣ)ವನ್ನು ಪರಿಗಣಿಸಲು ಸಲಹೆ ನೀಡಲಾಯಿತು.

ಪ್ರಸ್ತಾವಿತ ವಿಧಾನಗಳು ಈ ಕೆಳಗಿನಂತಿವೆ:

1. **ನಗರದಿಂದ ಗ್ರಾಮೀಣ ಹತೋಟಿ:** ಬ್ಯಾಂಕುಗಳು ನಗರ ಶಾಖೆಗಳಿಂದ ಗ್ರಾಮೀಣ ಶಾಖೆಗಳಿಗೆ 3:1 ಅನುಪಾತ ಕಾಯ್ದುಕೊಳ್ಳಬೇಕು. ಈ ಅನುಪಾತವನ್ನು ಪಾಲಿಸದ ಬ್ಯಾಂಕುಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಶಾಖೆಗಳನ್ನು ಹಂಚಲಾಗುತ್ತದೆ.

2. **ರಾಜ್ಯದಲ್ಲಿ ವ್ಯವಹಾರ ಸಾಮರ್ಥ್ಯ:** ರಾಜ್ಯದಲ್ಲಿ ಅತಿ ಹೆಚ್ಚು ವ್ಯವಹಾರ ಪಾಲನ್ನು ಹೊಂದಿರುವ ಬ್ಯಾಂಕುಗಳಿಗೆ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಶಾಖೆಗಳ ಹಂಚಿಕೆಗೆ ಆದ್ಯತೆ ನೀಡಲಾಗುವುದು.

ಕಾರ್ಯಸೂಚಿ ಸಂಖ್ಯೆ – 25

ಶಾಖೆಗಳ ಜಾಲ:

31.12.2024ರಂದು 12,463ರಷ್ಟಿದ್ದ ಬ್ಯಾಂಕ್ ಶಾಖೆಗಳ ಸಂಖ್ಯೆ 31.03.2025ರ ವೇಳೆಗೆ 12,535ಕ್ಕೆ ಏರಿಕೆ ಕಂಡಿವೆ ಎಂದು ಸಂಚಾಲಕರು ಮಾಹಿತಿ ನೀಡಿದರು. ಇದರಿಂದಾಗಿ ತ್ರೈಮಾಸಿಕದಿಂದ ತ್ರೈಮಾಸಿಕ ಆಧಾರದ ಮೇಲೆ 72 ಶಾಖೆಗಳ ಹೆಚ್ಚಳ ಕಂಡುಬಂದಿದೆ.

ಕಾರ್ಯಸೂಚಿ ಸಂಖ್ಯೆ – 26

ಗ್ರಾಮೀಣ ಬ್ಯಾಂಕ್ ಶಾಖೆ ಮುಚ್ಚುವಿಕೆ/ವಿಲೀನ/ಸ್ಥಳಾಂತರದ ಸ್ಥಿತಿಗತಿ:

ಗ್ರಾಮೀಣ ಬ್ಯಾಂಕ್ ಶಾಖೆ ಮುಚ್ಚುವಿಕೆ/ವಿಲೀನ/ಸ್ಥಳಾಂತರಕ್ಕೆ ಎಸ್‌ಎಲ್‌ಬಿಸಿ, ಎಲ್‌ಡಿಎಂಗಳಿಂದ ಯಾವುದೇ ಮನವಿ ಸ್ವೀಕರಿಸಿಲ್ಲ.

ಕಾರ್ಯಸೂಚಿ ಸಂಖ್ಯೆ – 27

ಎಟಿಎಂ ಜಾಲ:

31.03.2025ರ ವೇಳೆಗೆ ಒಟ್ಟು ಎಟಿಎಂಗಳ ಸಂಖ್ಯೆ 16,444 ಇದ್ದು, 31.12.2024ರ ವೇಳೆಗೆ 16,832ರಷ್ಟಿದ್ದವು. ಹೀಗಾಗಿ 544 ಎಟಿಎಂಗಳ ಇಳಿಕೆ ಕಂಡುಬಂದಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

ಕಾರ್ಯಸೂಚಿ ಸಂಖ್ಯೆ – 28

ಕಾರ್ಯಾಚರಣೆ(ಬಳಕೆ)ಯಲ್ಲಿರುವ ಚಾಲ್ತಿ ಖಾತೆ-ಉಳಿತಾಯ ಖಾತೆ(ಸಿಎಎಸ್‌ಎ)ಗಳ ಆಧಾರ್ ಜೋಡಣೆಯ ಪ್ರಗತಿ:

28.03.2025ರ ವೇಳೆಗೆ ಆಧಾರ್ ಜೋಡಣೆಯ ಶೇಕಡಾವಾರು ಪ್ರಮಾಣ 90% ಆಗಿದೆ ಎಂದು ಸಂಚಾಲಕರು ಮಾಹಿತಿ ನೀಡಿದರು.

ಇದಲ್ಲದೆ, ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು ಎಲ್‌ಡಿಎಂಗಳು ಶಾಖೆಗಳನ್ನು ಸಂವೇದನಾಶೀಲಗೊಳಿಸಬೇಕು, ಹೆಚ್ಚು ಹೆಚ್ಚು ಆಧಾರ್ ಆಧಾರಿತ ಆನ್‌ಲೈನ್ ನೇರ ನಗದು ವರ್ಗಾವಣೆಗಳನ್ನು ಸುಗಮಗೊಳಿಸಬೇಕು, ಡಿಜಿಟಲ್ ಬ್ಯಾಂಕಿಂಗ್ ಜನಪ್ರಿಯಗೊಳಿಸಲು ಆಧಾರ್ ಜೋಡಣೆಯಲ್ಲಿ ಇನ್ನಷ್ಟು ಸುಧಾರಣೆ ತರಬೇಕು ಎಂದು ಸಂಚಾಲಕರು ಮನವಿ ಮಾಡಿದರು.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕ್‌ಗಳು ಮತ್ತು ಎಲ್‌ಡಿಎಂಗಳು)

ಕಾರ್ಯಸೂಚಿ ಸಂಖ್ಯೆ – 29

ವಲಯವಾರು ಎನ್‌ಪಿಎ(ಅನುತ್ಪಾದಕ ಆಸ್ತಿ) ಸ್ಥಿತಿಗತಿ.

29.1: 31.03.2025ರಂತೆ ಅನುತ್ಪಾದಕ ಆಸ್ತಿಗಳ ಸ್ಥಿತಿಗತಿ:

31.03.2025ರಂತೆ ಒಟ್ಟು ಅನುತ್ಪಾದಕ ಆಸ್ತಿಗಳ ಪ್ರಮಾಣ 50,238 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

29.2: ಪಿಎಂಇಜಿಪಿ ಯೋಜನೆ ಅಡಿ ಬ್ಯಾಂಕ್ ಬಾಕಿ ವಸೂಲಿ:

ಪಿಎಂಇಜಿಪಿ ಅಡಿ ಎನ್‌ಪಿಎ ಪಾಲು 21.72% ಎಂದು ಸಂಚಾಲಕರು ಸಭೆಗೆ ತಿಳಿಸಿದರು. ಈ ಯೋಜನೆಯಲ್ಲಿ ಎನ್‌ಪಿಎ ಶೇಕಡಾವಾರು ತುಂಬಾ ಹೆಚ್ಚಿರುವುದರಿಂದ ವಸೂಲಾತಿಗೆ ಬ್ಯಾಂಕ್‌ಗಳಿಗೆ ಅಗತ್ಯ ಬೆಂಬಲ ನೀಡುವಂತೆ ಅಧ್ಯಕ್ಷರು, ಸಂಬಂಧಪಟ್ಟ ಇಲಾಖೆಗಳಿಗೆ ಮನವಿ ಮಾಡಿದರು.

(ಕ್ರಮ: ಕೆವಿಐಸಿ, ಕೆವಿಐಬಿ ಮತ್ತು ಡಿಐಸಿ ಇಲಾಖೆಗಳು ಮತ್ತು ಸದಸ್ಯ ಬ್ಯಾಂಕ್‌ಗಳು)

ಕಾರ್ಯಸೂಚಿ ಸಂಖ್ಯೆ – 30

ಡಿಸಿಸಿ/ಡಿಎಲ್‌ಆರ್‌ಸಿ ಸಭೆಯಲ್ಲಿ ಬಗೆಹರಿಯದೆ ಉಳಿದಿರುವ ಸಮಸ್ಯೆಗಳು:

2018 ಮತ್ತು 2019ರಿಂದ ಕ್ರಮವಾಗಿ ಅಂಕೋಲಾ ಬ್ಲಾಕ್ ಮತ್ತು ಜೋಯಿಡಾದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ನಿಷ್ಕ್ರಿಯ ಹಣಕಾಸು ಸಾಕ್ಷರತಾ ಕೇಂದ್ರ ಇದೆ ಎಂದು ಸಂಚಾಲಕರು ಮಾಹಿತಿ ನೀಡಿದರು.

(ಕ್ರಮ: ಎಸ್‌ಬಿಐ)

ಕಾರ್ಯಸೂಚಿ ಸಂಖ್ಯೆ – 31

ಪರಾಮರ್ಶೆ ಅವಧಿಯಲ್ಲಿ ನಡೆದ ಉಪಸಮಿತಿ ಸಭೆಗಳು:

2024 ಡಿಸೆಂಬರ್ ನ ದುರ್ಬಲ ವರ್ಗಗಳ(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) ಉಪ-ಸಮಿತಿ ಸಭೆ, 2024 ಡಿಸೆಂಬರ್ ನ ಭದ್ರತೆಯ ಉಪಸಮಿತಿ(ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ) 2024 ಸೆಪ್ಟೆಂಬರ್ ಮತ್ತು ಡಿಸೆಂಬರ್ ನ ಆರ್‌ಎಸ್‌ಇಟಿಐ(ಎಸ್‌ಡಿಆರ್)ಉಪಸಮಿತಿ ಸಭೆಯನ್ನು ಸಂಚಾಲಕ ಬ್ಯಾಂಕ್ ನಡೆಸಿಲ್ಲ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

ಮೇಲಿನ ಸಭೆಗಳನ್ನು ತಕ್ಷಣವೇ ನಡೆಸಿ, ನಡಾವಳಿಗಳನ್ನು ಎಸ್‌ಎಲ್‌ಬಿಸಿಗೆ ಹಂಚಿಕೊಳ್ಳುವಂತೆ ಅಧ್ಯಕ್ಷರು, ಸದಸ್ಯ ಸಂಚಾಲಕ ಬ್ಯಾಂಕ್ ಗೆ ಮನವಿ ಮಾಡಿದರು.

(ಕ್ರಮ: ಎಸ್‌ಬಿಐ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಎಸ್‌ಡಿಆರ್)

ಕಾರ್ಯಸೂಚಿ ಸಂಖ್ಯೆ – 32

32.1 ಸ್ವಾಮಿತ್ವ(ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಗ್ರಾಮಗಳ ಸಮೀಕ್ಷೆ ಮತ್ತು ನಕ್ಷೆ ರಚನೆ) ಯೋಜನೆ:

ಪಂಚಾಯತ್ ರಾಜ್ ಸಚಿವಾಲಯ, ರಾಜ್ಯ ಪಂಚಾಯತ್ ರಾಜ್ ಇಲಾಖೆ, ರಾಜ್ಯ ಕಂದಾಯ ಇಲಾಖೆ ಮತ್ತು ಸರ್ವೇ ಆಫ್ ಇಂಡಿಯಾ ಸಹಯೋಗದೊಂದಿಗೆ ಡ್ರೋನ್ ಸರ್ವೇಯಿಂಗ್ ತಂತ್ರಜ್ಞಾನ ಬಳಸಿಕೊಂಡು ಅಬಾದಿ ಪ್ರದೇಶಗಳ ಗಡಿ ಗುರುತಿಸಲಾಗುವುದು ಎಂದು ಸಂಚಾಲಕರು ಮಾಹಿತಿ ನೀಡಿದರು.

ಸ್ವಾಮಿತ್ವ ಯೋಜನೆಯಡಿ ನೀಡಲಾದ ಆಸ್ತಿ ಕಾರ್ಡ್‌ಗಳನ್ನು ಹೊಂದಿರುವವರಿಗೆ ಸಂಪೂರ್ಣ ಮಾಲೀಕತ್ವದ ಹಕ್ಕುಗಳಿಗೆ ಬೇಷರತ್ತಾದ ವರ್ಗಾವಣೆಯ ಹಕ್ಕು ನೀಡುವ ಸಂಬಂಧ ರಾಜ್ಯ ಸರ್ಕಾರಿ ಇಲಾಖೆಗಳು ಅಗತ್ಯ ಶಾಸಕಾಂಗ ಬದಲಾವಣೆಗಳನ್ನು ಹೊರಡಿಸಬೇಕೆಂದು ನಾವು ಮನವಿ ಮಾಡುತ್ತೇವೆ.

32.2. ಬ್ಯಾಂಕುಗಳಿಂದ ಕನ್ನಡ ಭಾಷೆಯ ಅನುಷ್ಠಾನ.

ಎಲ್ಲಾ ಸದಸ್ಯ ಬ್ಯಾಂಕುಗಳು ಮತ್ತು ಎಲ್‌ಡಿಎಂಗಳು ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳುವಂತೆ ಸಂಚಾಲಕರು ಮನವಿ ಮಾಡಿದರು:

1) ಖಾತೆ ತೆರೆಯುವ ನಮೂನೆಗಳು, ಸಾಲ ಅರ್ಜಿಗಳು, ಚಲನ್‌ಗಳು ಇತ್ಯಾದಿಗಳ ಲಭ್ಯತೆಯು ಎಲ್ಲಾ ಶಾಖೆಗಳಲ್ಲೂ ಕನ್ನಡ ಭಾಷೆಯಲ್ಲಿರಬೇಕು.

2) ಬ್ಯಾಂಕ್ ಎಟಿಎಂಗಳು, ಬಿಎನ್‌ಎಗಳು, ಸೈನ್ ಬೋರ್ಡ್‌ಗಳು, ಲೆಟರ್ ಹೆಡ್‌ಗಳು, ಬ್ಯಾಂಕ್/ಶಾಖೆಯ ಸೀಲ್ ಮತ್ತು ಆರ್‌ಎಸ್‌ಇಟಿಐಗಳು/ರುಡ್‌ಸೆಟಿಗಳು ಮತ್ತು ಎಫ್‌ಎಲ್‌ಸಿಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯ ಬಳಕೆ ಮಾಡಬೇಕು.

ಕನ್ನಡೇತರ ಉದ್ಯೋಗಿಗಳಿಗೆ ಕನ್ನಡ ಭಾಷಾ ತರಬೇತಿ ನೀಡುವುದನ್ನು ಖಚಿತಪಡಿಸಿಕೊಳ್ಳಲು ಎಸ್‌ಎಲ್‌ಬಿಸಿ, ಸದಸ್ಯ ಬ್ಯಾಂಕುಗಳಿಗೆ ಮನವಿ ಮಾಡಿತು. ಇದಲ್ಲದೆ, ಬ್ಯಾಂಕುಗಳು ತ್ರೈಮಾಸಿಕ ಆಧಾರದ ಮೇಲೆ ನಡೆಸಿದ ತರಬೇತಿಗಳ ಸಂಖ್ಯೆಯನ್ನು ಎಸ್‌ಎಲ್‌ಬಿಸಿಗೆ ತಿಳಿಸುವಂತೆ ಮನವಿ ಮಾಡಲಾಯಿತು. ಹೆಚ್ಚುವರಿಯಾಗಿ, ಬ್ಯಾಂಕುಗಳಲ್ಲಿ ಕನ್ನಡ ಭಾಷೆಯ ಅನುಷ್ಠಾನಕ್ಕೆ ಸಂಬಂಧಿಸಿದ ಅನುಬಂಧವನ್ನು ಸಲ್ಲಿಸಲು ಎಸ್‌ಎಲ್‌ಬಿಸಿ, ಎಲ್ಲಾ ಸದಸ್ಯ ಬ್ಯಾಂಕುಗಳಿಗೆ ತಿಳಿಸಿದೆ.

(ಕ್ರಮ: ಎಲ್ಲಾ ಸದಸ್ಯ ಬ್ಯಾಂಕುಗಳು ಮತ್ತು ಎಲ್‌ಡಿಎಂಗಳು)

32.3: ಪ್ರಾಯೋಜಕ ಬ್ಯಾಂಕುಗಳು 31.03.2025ರ ತನಕ ಅನ್ವಯವಾಗುವಂತೆ ಮಾಡಿದ ವರದಿಯಂತೆ ಆರ್‌ಎಸ್‌ಇಟಿಐಗಳು / ರುಡ್‌ಸೆಟಿಗಳ ಸ್ಥಿತಿಗತಿ ಹೀಗಿದೆ:

31.03.2025ರಂತೆ ಒಟ್ಟು 1,027 ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಸಂಚಾಲಕರು ಸಭೆಗೆ ಮಾಹಿತಿ ನೀಡಿದರು.

ಆರ್‌ಎಸ್‌ಇಟಿಐಗಳು ರಚನಾತ್ಮಕ ಆರ್ಥಿಕ ಸಾಕ್ಷರತಾ ಕಾರ್ಯಕ್ರಮ ಅಭಿವೃದ್ಧಿಪಡಿಸಬೇಕು, ಕನಿಷ್ಠ ತಿಂಗಳಿಗೊಮ್ಮೆ ಅದನ್ನು ನಡೆಸಬೇಕು ಎಂದು ಅಧ್ಯಕ್ಷರು ಸಲಹೆ ನೀಡಿದರು.

ಕರ್ನಾಟಕ ರಾಜ್ಯದಲ್ಲಿ ರುಡ್ಸೆಟಿ(7) / ಆರ್‌ಎಸ್‌ಇಟಿಐ(24)ಗಳ ಕಾರ್ಯ ನಿರ್ವಹಣೆ ಮತ್ತು ಕಾರ್ಯಕ್ಷಮತೆ:

2024-25ರ ಹಣಕಾಸು ವರ್ಷದಲ್ಲಿ ತರಬೇತಿ ಪಡೆದ ವ್ಯಕ್ತಿಗಳ ಸಂಖ್ಯೆ 4,12,265 ಮತ್ತು ಅದರಲ್ಲಿ 1,85,780 ಜನರಿಗೆ ಸಾಲ ಸಂಪರ್ಕ ಒದಗಿಸಲಾಗಿದೆ ಎಂದು ಸಂಚಾಲಕರು ಸಭೆಗೆ ತಿಳಿಸಿದರು.

(ಕ್ರಮ: ಆರ್‌ಎಸ್‌ಇಟಿಐಗಳು/ರುಡ್ಸೆಟಿಗಳ ರಾಜ್ಯ ನಿರ್ದೇಶಕರು, ಆರ್‌ಎಸ್‌ಇಟಿಐನ ಎಸ್‌ಎಲ್‌ಬಿಸಿ ಉಪಸಮಿತಿ ಸಂಚಾಲಕರು ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ- ಕರ್ನಾಟಕ ಸರ್ಕಾರ)

32.4: ಕೇಂದ್ರ ವಲಯ ಬಡ್ಡಿ ಸಬ್ಸಿಡಿ(ಸಿಎಸ್‌ಐಎಸ್) ಯೋಜನೆಯ ಕಾರ್ಯಕ್ಷಮತೆ ಪರಾಮರ್ಶೆ

ಕೇಂದ್ರ ವಲಯ ಬಡ್ಡಿ ಸಬ್ಸಿಡಿ (ಸಿಎಸ್‌ಐಎಸ್) ಯೋಜನೆಯ ಕಾರ್ಯಕ್ಷಮತೆ ಪರಾಮರ್ಶೆಗೆ ಸಂಬಂಧಿಸಿದಂತೆ ಎಸ್‌ಎಲ್‌ಬಿಸಿಯು ಹಣಕಾಸು ಸೇವೆಗಳ ಇಲಾಖೆ(ಡಿಎಫ್‌ಎಸ್)ಯಿಂದ ಸಂವಹನ ಸ್ವೀಕರಿಸಿದೆ. ಈ ಯೋಜನೆಯಡಿ ಬಡ್ಡಿ ಸಬ್ಸಿಡಿಯನ್ನು "ಪಾವತಿ ವಿರಾಮ ಅವಧಿ"ಯಲ್ಲಿ ನೀಡಲಾಗುತ್ತದೆ. ಅಂದರೆ ಎಲ್ಲಾ ಮೂಲಗಳಿಂದ 4.5 ಲಕ್ಷ ರೂ.ವರೆಗೆ ಪೋಷಕರ ವಾರ್ಷಿಕ ಆದಾಯ ಹೊಂದಿರುವ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ವಿದ್ಯಾರ್ಥಿಗಳಿಗೆ, ಶೆಡ್ಯೂಲ್ಡ್ ಬ್ಯಾಂಕ್‌ಗಳಿಂದ ಪಡೆದ ಶಿಕ್ಷಣ ಸಾಲದ ಮೇಲೆ 1 ವರ್ಷ + ಕೋರ್ಸ್ ಅವಧಿಯಲ್ಲಿ ನೀಡಲಾಗುತ್ತದೆ.

ಎಲ್ಲಾ ಸದಸ್ಯ ಬ್ಯಾಂಕ್‌ಗಳು ಪರಾಮರ್ಶೆ ಉದ್ದೇಶಕ್ಕಾಗಿ ಅರ್ಹ ಖಾತೆಗಳ ಪಟ್ಟಿಯನ್ನು ಒದಗಿಸುವಂತೆ ಮನವಿ ಮಾಡಲಾಗಿದೆ.

ಕಾರ್ಯಸೂಚಿ ಸಂಖ್ಯೆ – 33

ಯಶೋಗಾಥೆ:

ಶ್ರೀ ಗುರುಪ್ರಸಾದ್ ಅವರು ಕೆನರಾ ಬ್ಯಾಂಕಿನಿಂದ ಸಾಲ ಪಡೆದು ಫೋಟೊ ಸ್ಟುಡಿಯೋವನ್ನು ಯಶಸ್ವಿಯಾಗಿ ಪ್ರಾರಂಭಿಸಿದರು ಎಂದು ಸಂಚಾಲಕರು ಸಭೆಗೆ ತಿಳಿಸಿದರು. ಅದೇ ರೀತಿ, ಶ್ರೀಮತಿ ಶೀಲಾ ಬಿ.ವಿ ಅವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ ಪಡೆದು ಆಹಾರ ವ್ಯವಹಾರವನ್ನು ಯಶಸ್ವಿಯಾಗಿ ಪ್ರಾರಂಭಿಸಿದರು ಎಂದರು.

ಕಾರ್ಯಸೂಚಿ ಸಂಖ್ಯೆ – 34

ವಿಶೇಷ ಆಹ್ವಾನಿತರು:

ಡಾ. ಟಿ.ಎನ್. ವೆಂಕಟರೆಡ್ಡಿ ಅವರು ಬೆಂಗಳೂರು ಕೃಷಿ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ವಿವಿಧ ಶೈಕ್ಷಣಿಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಅವರು ಕೃಷಿ ಮಾರುಕಟ್ಟೆ, ಎಫ್‌ಪಿಒಗಳು ಮತ್ತು ಮಾರುಕಟ್ಟೆ ಸುಧಾರಣೆಗಳಲ್ಲಿ ಪರಿಣತಿ ಹೊಂದಿದ್ದಾರೆ. ಅವರು ಸ್ಟಾರ್ಟಪ್ ಮತ್ತು ಕೃಷಿ-ಉದ್ಯಮಶೀಲತಾ ಕಾರ್ಯಕ್ರಮಗಳಿಗೆ ಮಾಸ್ಟರ್ ತರಬೇತುದಾರ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡಿ, ಗುರುತಿಸಿಕೊಂಡಿದ್ದಾರೆ.

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

ಎಸ್‌ಎಲ್‌ಬಿಸಿ – ಕರ್ನಾಟಕ

ಭಾಗವಹಿಸಿದ ಸದಸ್ಯರ ಪಟ್ಟಿ

169ನೇ ಎಸ್‌ಎಲ್‌ಬಿಸಿ ಸಭೆಯು 20.05.2025ರಂದು ನಡೆಯಿತು

ಸರಣಿ ಸಂಖ್ಯೆ	ಶ್ರೀಯುತರ ಹೆಸರು	ಹುದ್ದೆ	ಸಂಸ್ಥೆ
1	ಶ್ರೀಮತಿ ಉಮಾ ಮಹಾದೇವನ್	ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮತ್ತು ಅಭಿವೃದ್ಧಿ ಆಯುಕ್ತರು	ಕರ್ನಾಟಕ ಸರ್ಕಾರ
2	ಶ್ರೀ ಎಸ್ ಕೆ ಮಜುಂದಾರ್	ಕಾರ್ಯನಿರ್ವಾಹಕ ನಿರ್ದೇಶಕರು	ಕೆನರಾ ಬ್ಯಾಂಕ್
3	ಶ್ರೀಮತಿ ಸೊನಾಲಿ ಸೇನ್ ಗುಪ್ತಾ	ಪ್ರಾದೇಶಿಕ ನಿರ್ದೇಶಕಿ	ಆರ್‌ಬಿಐ
4	ಡಾ. ವಿಶಾಲ್ ಆರ್	ಸರ್ಕಾರದ ಕಾರ್ಯದರ್ಶಿ. ಹಣಕಾಸು ಇಲಾಖೆ(ಹಣಕಾಸು ಸುಧಾರಣೆಗಳು)	ಕರ್ನಾಟಕ ಸರ್ಕಾರ
5	ಪಿ ಐ ಶ್ರೀವಿದ್ಯಾ	ವ್ಯವಸ್ಥಾಪಕ ನಿರ್ದೇಶಕರು	ಎನ್‌ಯುಎಲ್‌ಎಂ
6	ವೈ ಎಸ್ ಪಾಟೀಲ್	ಆಯುಕ್ತರು	ಕರ್ನಾಟಕ ಸರ್ಕಾರ
7	ಶ್ರೀ ಸುರೇಂದ್ರ ಬಾಬು	ಮುಖ್ಯ ಪ್ರಧಾನ ವ್ಯವಸ್ಥಾಪಕರು	ನಬಾರ್ಡ್
8	ಶ್ರೀ ಭಾಸ್ಕರ ಚಕ್ರವರ್ತಿ ಎಂ	ಸಂಚಾಲಕರು	ಎಸ್‌ಎಲ್‌ಬಿಸಿ-ಕರ್ನಾಟಕ
9	ಶ್ರೀ ಪ್ರಕಾಶ್ ಸಿ ದಾಸ್	ಪ್ರಧಾನ ವ್ಯವಸ್ಥಾಪಕರು	ನಬಾರ್ಡ್

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

10	ಶ್ರೀ ವಿ ಹರಿಪ್ರಸಾದ್	ಉಪ ಪ್ರಧಾನ ವ್ಯವಸ್ಥಾಪಕರು	ಆರ್‌ಬಿಐ
ಸಂಚಾಲಕರು - ಕೆನರಾ ಬ್ಯಾಂಕ್			
11	ಪ್ರದೀಪ್ ಕುಮಾರ್ ಹೆಚ್	ವಿಭಾಗೀಯ ವ್ಯವಸ್ಥಾಪಕರು	ಕೆನರಾ ಬ್ಯಾಂಕ್
12	ರವಿಕುಮಾರ್ ಟಿ ಎನ್	ಹಿರಿಯ ವ್ಯವಸ್ಥಾಪಕರು - ಎಸ್‌ಎಲ್‌ಬಿಸಿ	ಕೆನರಾ ಬ್ಯಾಂಕ್
13	ವಿದ್ಯಾ ಎಂ.	ವ್ಯವಸ್ಥಾಪಕರು – ಎಸ್‌ಎಲ್‌ಬಿಸಿ	ಕೆನರಾ ಬ್ಯಾಂಕ್
14	ಚೇತನ್ ಕೆ ಎಸ್	ವ್ಯವಸ್ಥಾಪಕರು	ಕೆನರಾ ಬ್ಯಾಂಕ್
15	ಹರ್ಷ ಎಚ್.ಆರ್.	ವ್ಯವಸ್ಥಾಪಕರು	ಕೆನರಾ ಬ್ಯಾಂಕ್
16	ಅಖಿಲ್ ಆರ್	ವ್ಯವಸ್ಥಾಪಕರು	ಕೆನರಾ ಬ್ಯಾಂಕ್
ಸದಸ್ಯ ಬ್ಯಾಂಕುಗಳು ಮತ್ತು ರಾಜ್ಯ ಸರ್ಕಾರಿ ಇಲಾಖೆಗಳು			
17	ಮಹೇಶ್ ಎಂ ಪೈ	ಪ್ರಧಾನ ವ್ಯವಸ್ಥಾಪಕರು	ಕೆನರಾ ಬ್ಯಾಂಕ್
18	ಜೂಹಿ ಸ್ಮಿತಾ ಸಿನ್ಹಾ	ಮುಖ್ಯ ಪ್ರಧಾನ ವ್ಯವಸ್ಥಾಪಕರು	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
19	ಇಂದರ್ ಮೋಹನ್ ಸಿಂಗ್	ಮುಖ್ಯ ಪ್ರಧಾನ ವ್ಯವಸ್ಥಾಪಕರು	ಬ್ಯಾಂಕ್ ಆಫ್ ಬರೋಡಾ
20	ಪ್ರಫುಲ್ ಕುಮಾರ್ ಜೆನಾ	ಪ್ರಧಾನ ವ್ಯವಸ್ಥಾಪಕರು	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
21	ಕಲ್ಯಾಣ್ ವರ್ಮಾ	ಪ್ರಧಾನ ವ್ಯವಸ್ಥಾಪಕರು	ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ

ಕೆನರಾ ಬ್ಯಾಂಕ್ केनरा बैंक Canara Bank

ಸಿಂಡಿಕೇಟ್ सिंडिकेट Syndicate

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ

ಸಂಚಾಲಕರು: ಕೆನರಾ ಬ್ಯಾಂಕ್

22	ವಿಕಾಸ್ ವಸಿಷ್ಠ	ಉಪ ಪ್ರಧಾನ ವ್ಯವಸ್ಥಾಪಕರು	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	
23	ಸಿ ವಿ ಸುಧೀರ್	ಉಪ ಪ್ರಧಾನ ವ್ಯವಸ್ಥಾಪಕರು	ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ	
24	ಬುಬುಲ್ ಬಾಡೋರ್ಲಾಯ್	ಸಹಾಯಕ ಪ್ರಧಾನ ವ್ಯವಸ್ಥಾಪಕರು	ಆರ್‌ಬಿಐ	
25	ಅರುಣ್ ಕುಮಾರ್ ಪಿ	ಸಹಾಯಕ ಪ್ರಧಾನ ವ್ಯವಸ್ಥಾಪಕರು	ಆರ್‌ಬಿಐ	
26	ರಾಘವೇಂದ್ರ ರಾವ್	ಸಹಾಯಕ ಪ್ರಧಾನ ವ್ಯವಸ್ಥಾಪಕರು	ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ	
27	ಪ್ರಶಾಂತ ಕೊಂಡ್ಲಿ	ಮುಖ್ಯ ವ್ಯವಸ್ಥಾಪಕರು	ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ	

28	ಅರ್ಚನಾ ಎಂ ಎಸ್	ಜಂಟಿ ಕಾರ್ಯದರ್ಶಿ	ಎಚ್‌ಎಫ್ ಇಲಾಖೆ
29	ಪರಶುರಾಮ್ ಶಿನ್ನಾಳ್ಕರ್	ಎಂಡಿ, ಆರ್‌ಜಿಹೆಚ್‌ಸಿಎಲ್	ವಸತಿ, ಆರ್‌ಜಿಹೆಚ್‌ಸಿಎಲ್
30	ಡಾ. ಅಶೋಕ್ ಡಿ. ಆರ್	ಆಯುಕ್ತರು, ಕೆ ಎಸ್ ಡಿ ಬಿ	ವಸತಿ
31	ಚಂದ್ರ ನಾಯಕ್	ಎಂಡಿ, ಕೆಬಿಡಿಸಿ	ಭೂವಿ ಕಾರ್ಪೊರೇಷನ್
32	ಮಂಜುನಾಥ್ ಬಿ ಟಿ	ಎಂಡಿ	ಕೆಎಜೆಡಿಸಿ
33	ಡಾ.ರಾಕೇಶ್ ಕುಮಾರ್ ಕೆ	ಆಯುಕ್ತರು, ಎಸ್ ಡಬ್ಲ್ಯು ಡಿ	ಎಸ್ ಡಬ್ಲ್ಯು ಡಿ
34	ಸಿ ಎನ್ ದೇವರಾಜ್	ಎಂಡಿ, ಅಪೆಕ್ಸ್ ಬ್ಯಾಂಕ್	ಅಪೆಕ್ಸ್ ಬ್ಯಾಂಕ್
35	ಶಕೀಲ್ ಅಹ್ಮದ್	ಜಂಟಿ ನಿರ್ದೇಶಕರು	ತೋಟಗಾರಿಕೆ, ಕರ್ನಾಟಕ ಸರ್ಕಾರ
36	ಎಂ ಆರ್ ಜಯರಾಮು	ಪ್ರಧಾನ ವ್ಯವಸ್ಥಾಪಕರು	ಆರ್ ಜಿ ಎಚ್ ಸಿ ಎಲ್
37	ಉಸ್ಮಾನ್ ಪಾಷ	ಎಜಿಎಂ, ವಸತಿ	ಆರ್ ಜಿ ಎಚ್ ಸಿ ಎಲ್
38	ಪಾಂಡುರಂಗ ಜಿ ಎಂ	ವ್ಯವಸ್ಥಾಪಕರು	ಆರ್ ಜಿ ಎಚ್ ಸಿ ಎಲ್
39	ಬಿ ಐ ಹೊಸಮಠ	ನೋಡಲ್ ಅಧಿಕಾರಿ, ಎಸ್‌ಡಿಆರ್ ಕರ್ನಾಟಕ	ಎನ್‌ಎಸಿ ಇಆರ್
40	ವಿದ್ಯಾನಂದ ಎಸ್ ವಿ	ವ್ಯವಸ್ಥಾಪಕರು	ಅತ್ಯಾತಿ ಟೆಕ್ನಾಲಜೀಸ್
41	ನಮ್ರತೆ ಪ್ರಕಾಶ್ ನಾಯಕ್	ಯೋಜನಾ ವ್ಯವಸ್ಥಾಪಕರು	ಸಬ್- ಕೆ ಇಂಪ್ಯಾಕ್ಟ್ ಸಲ್ಯೂಷನ್ಸ್

42	ರುಬವೆಲ್	ಎಸ್‌ಪಿಎಂ-ಎಫ್‌ಐ (ಎನ್‌ಆರ್‌ಎಲ್‌ಎಂ)	ಸಂಜೀವಿನಿ ಕೆಎಸ್‌ಆರ್‌ಎಲ್‌ಎಂ
43	ರಾಘವಿ ನಾಯಕ್	ಯೋಜನಾಧಿಕಾರಿ	ಎನ್‌ಎಲ್‌ಎಂ
44	ಸುನಿಲ್ ಕೆ ಎನ್	ಕ್ಲಸ್ಟರ್ ಹೆಡ್	ಉತ್ಕರ್ಷ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
45	ಶ್ಯಾಮ್ ಕೃಷ್ಣನ್	ಕ್ಲಸ್ಟರ್ ಹೆಡ್	ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್
46	ಡಾ. ಸುಧಾಶರ ಕೆ ಜೆ	ಡಿಡಿ, ಸಿಎಸ್‌ಎಸ್	ಪಶುಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆ
47	ಕುಮಾರ ಎಲ್	ಜೆಡಿ, ಮೀನುಗಾರಿಕೆ	ಮೀನುಗಾರಿಕೆ ಇಲಾಖೆ
48	ಮೇಘನಾ ಬಿ ವಿ	ಎಸ್‌ಡಿಇ, ಕೆಎಸ್‌ಡಿಬಿ	ಕೆಎಸ್‌ಡಿಬಿ
49	ಗಂಗಾದೇವಿ ಎಸ್ ರುದ್ರಾಕ್ಷಿ	ಎಸ್‌ಡಿಇ, ಆರ್‌ಜಿಹೆಚ್‌ಸಿಎಲ್	ಆರ್‌ಜಿಹೆಚ್‌ಸಿಎಲ್
50	ಬಿ ಕಲ್ಲೈಮತಿ	ಅಧಿಕಾರಿ	ರಾಷ್ಟ್ರೀಯ ಎಸ್‌ಸಿ ಆಯೋಗ, ಬೆಂಗಳೂರು
51	ರಿತಿಕಾ	ತನಿಖಾಧಿಕಾರಿ	ಎನ್‌ಸಿಎಸ್‌ಸಿ
52	ಲತಾ ನಾಯಕ್	ಜಂಟಿ ನಿರ್ದೇಶಕರು	ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ
53	ಮಹಾಂತೇಶ್ ಎ ಪೂಜಾರಿ	ವ್ಯವಸ್ಥಾಪಕರು	ಕೆ ಎಸ್ ಸಿ ಅಪೆಕ್ಸ್ ಬ್ಯಾಂಕ್
54	ಎ ಅಲೆನ್ ಸ್ಯಾಮ್ಯುಯೆಲ್	ಸಹಾಯಕ ನಿರ್ದೇಶಕರು (ಎಸ್ ಆರ್ & ಆರ್)	ಡಬ್ಲ್ಯುಡಿಆರ್ ಎ
55	ಸನತ್ ಕುಮಾರ್	ಉಪಾಧ್ಯಕ್ಷರು	ಯೆಸ್ ಬ್ಯಾಂಕ್
56	ರಮೇಶ್ ಎಂ	ಉಪಾಧ್ಯಕ್ಷರು	ಎಕ್ಸಿಸ್ ಬ್ಯಾಂಕ್
57	ಕೆ ವೆಂಕಟ ಅನಿಲ್	ಪ್ರಾದೇಶಿಕ ಮುಖ್ಯಸ್ಥರು, ಉಪಾಧ್ಯಕ್ಷರು	ಹೆಚ್.ಡಿ.ಎಫ್.ಸಿ. ಬ್ಯಾಂಕ್
58	ಮಂಕು ಭಟ್ಟಾಚಾರ್ಜಿ	ಸಹಾಯಕ ನಾಯಕತ್ವ(ಅಸೋಸಿಯೇಟ್ ಲೀಡರ್ ಶಿಫ್)	ಐಸಿಐಸಿಐ ಬ್ಯಾಂಕ್
59	ರಾಜೇಶ್ ಕುಮಾರ್	ಡಿಜಿಎಂ	ಯುಕೊ ಬ್ಯಾಂಕ್
60	ಸುರ್ ಪ್ರೀತ್ ಸಿಂಗ್	ಎಜಿಎಂ	ಪಂಜಾಬ್ ಸಿಂಧ್ ಬ್ಯಾಂಕ್
61	ರತೀಶ್ ಕುಮಾರ್ ಸಿಂಗ್	ಡಿಜಿಎಂ	ಪಂಜಾಬ್ ನ್ಯಾಷನಲ್ ಬ್ಯಾಂಕ್
62	ಪ್ರಿಯಾವಧನ	ಡಿಜಿಎಂ	ಐ.ಡಿ.ಬಿ.ಐ. ಬ್ಯಾಂಕ್
63	ಪಂಕಜ್ ತ್ರಿಪಾಠಿ	ಜಿಎಂ	ಇಂಡಿಯನ್ ಬ್ಯಾಂಕ್
64	ಉಮೇಶ್ ಕುಮಾರ್ ಸಿಂಗ್	ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕರು	ಇಂಡಿಯನ್ ಓವರ್ ಸೀಸ್ ಬ್ಯಾಂಕ್
65	ನಿರ್ಮೇಶ್ ಜೀ	ಉಪ ವಲಯ ಮುಖ್ಯಸ್ಥರು	ಬ್ಯಾಂಕ್ ಆಫ್ ಮಹಾರಾಷ್ಟ್ರ
66	ಕೆ ಪಾರ್ಥಸಾರಥಿ ನಾಯ್ಡು	ಪ್ರಾದೇಶಿಕ ಮುಖ್ಯಸ್ಥರು	ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ

ಕೆನರಾ ಬ್ಯಾಂಕ್ केनरा बैंक Canara Bank

ಸಿಂಡಿಕೇಟ್ सिंडिकेट Syndicate

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

67	ಯೋಗೇಶ್ ಬಾಬು	ವಲಯ ಮುಖ್ಯಸ್ಥರು	ಬ್ಯಾಂಕ್ ಆಫ್ ಇಂಡಿಯಾ
68	ಬಿ ಚಂದ್ರಶೇಖರ್	ಮುಖ್ಯ ವ್ಯವಸ್ಥಾಪಕರು	ಎಸ್‌ಬಿಐ
69	ಅನೂಪ್ ಕುಮಾರ್ ಕೆ	ಎಜಿಎಂ	ಬ್ಯಾಂಕ್ ಆಫ್ ಬರೋಡಾ
70	ವೆಂಕಟೇಶ್ ಹೆಚ್ ಟಿ	ಹಿರಿಯ ವ್ಯವಸ್ಥಾಪಕರು	ಬ್ಯಾಂಕ್ ಆಫ್ ಬರೋಡಾ
71	ಚೇತನ ಕೆ	ಹಿರಿಯ ವ್ಯವಸ್ಥಾಪಕರು	ಬ್ಯಾಂಕ್ ಆಫ್ ಇಂಡಿಯಾ
72	ಗೋಣೆಪ್ಪ ಬಿ	ವ್ಯವಸ್ಥಾಪಕರು	ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
73	ತುಫೇಲ್ ಎಂ ಆರ್	ಎವಿಪಿ	ಫಿನೋ ಪೇಮೆಂಟ್ಸ್ ಬ್ಯಾಂಕ್
74	ಸುಮನ್ ಗುಪ್ತ	ಸಹಾಯಕ ಉಪಾಧ್ಯಕ್ಷರು	ಕೋಟಕ್ ಮಹೀಂದ್ರಾ ಬ್ಯಾಂಕ್
75	ಶ್ರೀಜಾ	ಪ್ರಾದೇಶಿಕ ವ್ಯವಸ್ಥಾಪಕರು	ಐಡಿಎಫ್‌ಸಿ ಫಸ್ಟ್ ಬ್ಯಾಂಕ್
76	ನಾರಾ ಚಂದ್ರಶೇಖರ್ ಸಿ	ಹಿರಿಯ ವ್ಯವಸ್ಥಾಪಕರು	ಬ್ಯಾಂಕ್ ಆಫ್ ಮಹಾರಾಷ್ಟ್ರ
77	ರಘು ಪಿ	ಜಿಎವಿಪಿ	ಬ್ಯಾಂಕ್ ಆಫ್ ಮಹಾರಾಷ್ಟ್ರ
78	ಕಮಲ್ ಕಾಂತ್ ವರ್ಮ	ಮುಖ್ಯ ವ್ಯವಸ್ಥಾಪಕರು	ಪಂಜಾಬ್ ಸಿಂಧ್ ಬ್ಯಾಂಕ್
79	ರವಿಚಂದ್ರ ಎಂ ಎಂ	ರಾಜ್ಯ ಮುಖ್ಯಸ್ಥರು	ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್
80	ಕೃಷ್ಣಮೂರ್ತಿ ಹೆಚ್ ಎಂ	ಪ್ರದೇಶ ವ್ಯವಸ್ಥಾಪಕರು, ಚಿಲ್ಲರೆ ಅಥವಾ ಬಿಡಿ ವ್ಯವಹಾರ	ಈಕ್ವಿಟಾಸ್ ಬ್ಯಾಂಕ್
81	ಶಿವಣ್ಣ ಎನ್ ಎಸ್	ಪ್ರಧಾನ ವ್ಯವಸ್ಥಾಪಕರು	ಕೆ ಎಸ್ ಎಫ್ ಸಿ
82	ಪ್ರೇಮ್ ಸೊಲೊಮನ್ ಇ	ಪ್ರಾದೇಶಿಕ ಕಾರ್ಯಾಚರಣೆ ವ್ಯವಸ್ಥಾಪಕ	ಸೌತ್ ಇಂಡಿಯನ್ ಬ್ಯಾಂಕ್
83	ಎಸ್ ನಾರಾಯಣನ್	ಎವಿಪಿ	ಟಿಎಂಬಿ
84	ಎಸ್ ಹರಿಪ್ರಸಾದ್	ಎಜಿಎಂ	ಕರೂರ್ ವೈಶ್ಯ ಬ್ಯಾಂಕ್
85	ಡಿ.ಆರ್. ಜಗದೀಶ್	ವ್ಯವಸ್ಥಾಪಕರು	ಕರೂರ್ ವೈಶ್ಯ ಬ್ಯಾಂಕ್
86	ನಟೇಶ್ ಎಂ	ಎ ಎಸ್ ಎಂ	ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
87	ಪವನ್	ಬಿಎಂ	ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್
88	ಟಿ ಕುಮಾರ್	ವ್ಯವಸ್ಥಾಪಕ ನಿರ್ದೇಶಕರು	ಕೆ ಎಸ್ ಎಸ್ ಕೆ ಡಿ ಸಿ
89	ಉತ್ಪಲ್ ಕುಮಾರ್	ಉಪ ಉಪಾಧ್ಯಕ್ಷರು	ಆರ್‌ಬಿಎಲ್ ಬ್ಯಾಂಕ್
90	ಅರುಣ್ ಕುಮಾರ್ ಹೆಚ್ ಆರ್	ಡಿಜಿಎಂ	ಅಂಬೇಡ್ಕರ್ ಅಭಿವೃದ್ಧಿ ನಿಗಮ
91	ರಾಜೇಂದ್ರ	ಪಿ ಹೆಚ್ ಎಂ	ಫಿನೋ ಪೇಮೆಂಟ್ ಬ್ಯಾಂಕ್
92	ದಿವಾಕರ್ ಎನ್ ಆರ್	ಡಿಜಿಎಂ	ಐಪಿಪಿಬಿ
93	ಶ್ರೀನಿವಾಸ್ ಎಸ್ ಹೊಸಮಯಿ	ಜಿಎಂ	ಐಪಿಪಿಬಿ

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ
ಸಂಚಾಲಕರು: ಕೆನರಾ ಬ್ಯಾಂಕ್

94	ಪ್ರಶಾಂತ್ ಮೆಹ್ರೋತ್ರಾ	ರಾಜ್ಯ ಮುಖ್ಯಸ್ಥರು	ಏರ್‌ಟೆಲ್ ಪೇಮೆಂಟ್ ಬ್ಯಾಂಕ್
95	ದಿಯಾ ಅಜಯ್	ಸಿಎಸ್ ಮುಖ್ಯಸ್ಥರು	ಏರ್‌ಟೆಲ್ ಪೇಮೆಂಟ್ ಬ್ಯಾಂಕ್
96	ಭವ್ಯ ಜಿ ಜಿ	ಎಜಿಎಂ	ಐಡಿಬಿಐ ಬ್ಯಾಂಕ್
97	ಮೀರಾ ಎಸ್	ಅಧೀಕ್ಷಕರು, ವ್ಯವಸ್ಥೆಗಳು(ಎಸ್.ಯು.ಪಿ.ಟಿ.ಡಿ. ಸಿಸ್ಟಮ್ಸ್)	ಕೆಎಂಎಫ್
98	ಡಾ. ಮೋಹನ್ ಕುಮಾರ್	ಜಂಟಿ ನಿರ್ದೇಶಕರು	ಕೆಎಂಎಫ್
99	ಆಶಿಶ್ ಸಿಂಗ್	ಹಿರಿಯ ವ್ಯವಸ್ಥಾಪಕರು	ಇಂಡಿಯನ್ ಬ್ಯಾಂಕ್
100	ಉಮಾಶಂಕರ್ ಆರ್	ಪ್ರಾದೇಶಿಕ ವ್ಯವಸ್ಥಾಪಕರು	ಧನಲಕ್ಷ್ಮಿ ಬ್ಯಾಂಕ್
101	ಶ್ರೀನಿವಾಸ್ ಡಿ	ಪ್ರಾದೇಶಿಕ ಅಭಿವೃದ್ಧಿ ವ್ಯವಸ್ಥಾಪಕರು	ಸಿಟಿ ಯೂನಿಯನ್ ಬ್ಯಾಂಕ್
102	ಕುಮಾರ್ ರಾಹುಲ್	ಉಪಾಧ್ಯಕ್ಷರು	ಸಿಎಸ್‌ಬಿ
103	ಪಟೇಲಪ್ಪ ಜಿ ಕೆ	ಎವಿಪಿ	ಫೆಡರಲ್ ಬ್ಯಾಂಕ್
104	ಆದರ್ಶ್ ಕುಂಜಿತಾಯ	ಎವಿಪಿ	ಇಂಡಸ್‌ಇಂಡ್ ಬ್ಯಾಂಕ್
105	ರಾಜೇಶ್ ಬಿ	ವ್ಯವಸ್ಥಾಪಕರು	ಎಸ್‌ಬಿಐ
106	ಮೇಘಾ ರಾಮಕೃಷ್ಣನ್	ವ್ಯವಸ್ಥಾಪಕರು	ಇಂಡಿಯನ್ ಓವರ್ ಸೀಸ್ ಬ್ಯಾಂಕ್
107	ಗುರು ಸಿದ್ದೇಶ್	ಶಾಖಾ ವ್ಯವಸ್ಥಾಪಕರು	ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್
106	ವಿದ್ಯಾನಂದ್ ಜುಂಜರ್ವಾಡ್	ಎವಿಪಿ	ಎಯು ಸ್ಮಾಲ್ ಫೈನಾನ್ಸ್ ಬ್ಯಾಂಕ್

ಕೆನರಾ ಬ್ಯಾಂಕ್ केनरा बैंक Canara Bank

ಸಿಂಡಿಕೇಟ್ सिंडिकेट Syndicate

ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿ -ಕರ್ನಾಟಕ

ಸಂಚಾಲಕರು: ಕೆನರಾ ಬ್ಯಾಂಕ್

ಸಭೆಯ ಮಿಣುಕು ನೋಟ